



ಮುನ್ನ ಕಿಲಾಶ್

Munne Ki Lash (Kannada)

ಮುನ್ನ ಕಿಲಾಶ್

(ಗೌಸೆ ಅಜಮ್ ^{رحمة الله عليه} ಕೀ ಹಿಕಾಯಾತ್)



ಶೈಕ್ ತರೀಕತ್, ಅಮೀರ ಅಹ್ಲೆ ಸುನ್ನತ್, ಬಾನಿಯೇ ದಾವತೆ ಇಸ್ಲಾಮಿ,
ಹಜ್ಜೀರತೆ ಅಲ್ಲಾಮಾ ಮೌಲಾನಾ ಅಬು ಜಲಾಲ್

ಮುಹಮ್ಮದ್ ಇಬ್ನಿಯಾಸ್ ಅತ್ತಾರ್ ಕ್ವಾದಿರೀ ರ-ಇಬೀ ^{رحمة الله عليه}

مكتبة المدينة
(مكتبة إسلامية)

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
 آمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಕಿರಾಬ್ ಪಠನೆ ಕಿ ದುಱ್

ಅಙ್ಞ್ : ಶೈಕ್ ತರೀಕ್ತ, ಅಮೀರೆ ಅಹಲೆ ಸುನ್ನತ್, ಬಾನಿಯೇ ದಾವತೆ ಇಸ್ಲಾಮಿ, ಹಙ್ಞರತೆ ಅಲ್ಲಾಮಾ ಮೌಲಾನಾ ಅಬು ಬಲಾಲ್ ಮುಹಮ್ಮದ್ ಇಲ್ಯಾಸ್ ಅತ್ತಾರ್ ಕ್ರಾದಿರೀ ರ-ಙುವೀ

ದೀನಿ ಕಿರಾಬ್ ಯಾ ಇಸ್ಲಾಮಿ ಸಬಕ್ ಪಠನೆ ಸೆ ಪಹಲೆ ಝೇಲ್ ಮೇಂ ದೀ ಹುಯಿ ದುಱ್ ಪಠ್ ಅಜಿಯೆ **بِسْمِ اللَّهِ الرَّحْمَنِ الرَّحِيمِ** ಜೋ ಕುಫ್ ಪಠೇಂಗೆ ಯಾದ್ ರಹೇಗಾ. ದುಱ್ ಏಹ್ ಹೈ.

اللَّهُمَّ افْتَحْ عَلَيْنَا حِكْمَتَكَ وَأَنْشُرْ
 عَلَيْنَا رَحْمَتَكَ يَا ذَا الْجَلَالِ وَالْإِكْرَامِ

ತರ್ಜಮಾ : ಅಯ್ ಅಲ್ಲಾಹ್ **عَزَّوَجَلَّ** ! ಹಮ್ ಪರ್ ಇಲ್ಮ್ ವ ಹಿಕ್ಮತ್ ಕೆ ದರ್ವಾಙ್ಲೆ ಖೋಲ್ ದೇ ಔರ್ ಹಮ್ ಪರ್ ಅಪಾನಿ ರಹ್ಮತ್ ನಾಙ್ಲಲ್ ಫರ್ಮಾ! ಅಯ್ ಅ-ಙಮತ್ ಔರ್ ಬುಙ್ಗಿರ್ ವಾಲೆ.

(المُسْتَطَرَف ج ١ ص ٤٠٤ دار الفكر بيروت)

ತಾಜಬಿ ಗ್ರಮೇ ಮದೀನಾ
 ವ ಬಕ್ಲೆ



ನೋಟ್ : ಅವ್ಲಲ್ ಆಖರ್ ಏಕ್ ಏಕ್

ವ ಮಘ್ಫಿರತ್

ಬಾರ್ ದುರೂದ್ ಶರೀಫ್ ಪಠ್ ಅಜಿಯೆ.

13 ಶವ್ವಾಲುಲ್ ಮುಕರ್ರಮ್ 1428 ಹಿ.

ಮುನ್ನೆ ಕೀ ಲಾಶ್

ಏಹ್ ರಿಸಾಲಾ (ಮುನ್ನೆ ಕೀ ಲಾಶ್)

ಶೈಕ್ ತರೀಕ್ತ, ಅಮೀರೆ ಅಹಲೆ ಸುನ್ನತ್, ಬಾನಿಯೇ ದಾವತೆ ಇಸ್ಲಾಮಿ, ಹಙ್ಞರತೆ ಅಲ್ಲಾಮಾ ಮೌಲಾನಾ ಅಬು ಬಲಾಲ್ ಮುಹಮ್ಮದ್ ಇಲ್ಯಾಸ್ ಅತ್ತಾರ್ ಕ್ರಾದಿರೀ ರ-ಙುವೀ **بِسْمِ اللَّهِ الرَّحْمَنِ الرَّحِيمِ** ನೆ ಉರ್ದುಫ್ ಙಬಾನ್ ಮೇಂ ತಹರೀರ್ ಫರ್ಮಾಯಾ ಹೈ.

ಮಜ್ಅಸೆ ತರಾಜಿಮ್ (ದಾವತೆ ಇಸ್ಲಾಮಿ) ನೆ ಇಸ್ ರಿಸಾಲೆ ಕೋ ಕನ್ನಡ ರನ್ಮುಲ್ ಖತ್ ಮೇಂ ತರ್ತೀಬ್ ದೇ ಕರ್ ಪೇಶ್ ಕಿಯಾ ಹೈ ಔರ್ ಮಕ್-ತ-ಬತುಲ್ ಮದೀನಾ ಸೆ ಶಾಯೀಅ ಕರ್ವಾಯಾ ಹೈ. ಇಸ್ ಮೇಂ ಅಗರ್ ಕಿಸೀ ಜಗಹ್ ಕಮೀ ಬೇಶಿ ಪಾಯೇಂ ತೋ ಮಜ್ಅಸೆ ತರಾಜಿಮ್ ಕೋ (ಬ ಙರೀಅಯೆ ಮಕ್ತೂಬ್ ಯಾ ಕೇ-ಮೇಲ್) ಮುತ್ತಲಱ್ ಫರ್ಮಾ ಕರ್ ಸವಾಬ್ ಕಮಾಯಿಯೆ.

ರಾಙತಾ : ಮಜ್ಅಸೆ ತರಾಜಿಮ್ (ದಾವತೆ ಇಸ್ಲಾಮಿ)

ಮಕ್-ತ-ಬತುಲ್ ಮದೀನಾ

ಎ.ಜೆ.ಮುಢೋಲ್ ಕಾಂಫ್ಲೆಕ್ಟ್, ಎ.ಜೆ.ಮುಢೋಲ್ ರೋಡ್,
 ನಙ್ಞದ್ ಬ್ರಜ್, ಪುರಾನಿ ಹುಬಲ, ಹುಬಲ - 24 ಕರ್ನಾಟಕ

Ph : 0836-3244860

E-mail : majlisetarajimhubli@gmail.com

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
 آمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಮುನ್ನ ಕೀ ಲಾಶ್

ಶೈತಾನ್ ಲಾಖ್ ಸುಸ್‌ತಿ ದಿಲಾಯಿ ಮಗರ್ ಬ ನಿಯ್ಯತೆ ಸವಾಬ್
 ಏಹ್ ರಿಸಾಲಾ (18 ಸಫಾಹಾತ್) ಪಠ್ ಅಜಿಯಿ **إِنْ شَاءَ اللَّهُ عَزَّوَجَلَّ**
 ಆಪ್ ಕೆ ದಿಲ್ ಮೇಂ ಗೌಸೇ ಆ'ಙ್ಲಮ್ **عَلَيْهِ رَحْمَةُ اللَّهِ الْكَرِيمِ** ಕೀ
 ಮಹಬ್ಬತ್ ಮಙ್ಗಲದ್ ಬಠ್ ಜಾಯೇಗಿ.

ದುರೂದ್ ಶರೀಫ್ ಕಿ ಫಙ್ಗಲಲತ್

ನಬಯ್ಯೆ ಮುಅಜ್ಜಮ್, ರಸೂಲೆ ಮೊಹತರಮ್, ಸುಲ್ತಾನೆ ಙ್ಗೀ ಹಶಮ್, ಸರಾಪಾ ಜೂದೋ ಕರಮ್, ಹಬೀಬೆ ಮುಕ್ರಮ್, ಮಹಬೂಬೆ ರಬ್ಬೀ ಅಕ್ರಮ್ **صَلَّى اللَّهُ تَعَالَى عَلَيْهِ وَآلِهِ وَسَلَّمَ** ನೆ ಫರ್ಮಾಯಾ : ಮುಸಲ್ಮಾನ್ ಜಬ್ ತಕ್ ಮುರ್ಯ್ ಪರ್ ದುರೂದ್ ಶರೀಫ್ ಪಠ್ತಾ ರಹತಾ ಹೈ ಫಿರಿಶ್‌ತೆ ಉಸ್ ಪರ್ ರಹಮತೇಂ ಭೇಜ್‌ತೆ ರಹತೆ ಹೈಂ ಅಬ್ ಬಂದೆ ಕಿ ಮರ್ಙ್ಗಿ ಹೈ ಕಮ್ ಪಠೇ ಯಾ ಙ್ಗಿಯಾದಾ.

(ابن ماجه ج ١ ص ٤٩٠ حديث ٩٠٧ دارالمعرفة بيروت)

صَلُّوا عَلَى الْحَبِيبِ! صَلَّى اللَّهُ تَعَالَى عَلَى مُحَمَّدٍ

ಖಾನ್‌ಕಾಹ್ ಮೇಂ ಏಕ್ ಬಾ ಪರ್‌ದಾ ಖಾತೂನ್ ಅಪ್‌ನೆ ಮುನ್ನ ಕೀ ಲಾಶ್ ಚಾದರ್ ಮೇಂ ಅಪ್‌ಛಾಯಿ, ಸೀನೆ ಸೆ ಚಿಮ್‌ಛಾಯಿ ಙ್ಗಾರೋ ಕಿತಾರ್ ರೋ ರಹೀ ಥಿ. ಇತ್‌ನೆ ಮೇಂ ಏಕ್ "ಮ-ದನೀ ಮುನ್ನಾ" ದೌಡ್‌ತಾ ಹುವಾ ಆತಾ ಹೈ ಔರ್ ಹಮ್-ದರ್‌ದಾಫನಾ ಲಹಜೆ ಮೇಂ ಉಸ್ ಖಾತೂನ್ ಸೆ ರೋನೆ ಕಾ ಸಬಬ್ ದರ್‌ಯಾಫ್ತ್ ಕರ್‌ತಾ ಹೈ. ಫೊಹ್ ರೋತೆ ಹುಯಿ ಕಹತಿ ಹೈ : ಬೇಛಾ ! ಮೇರಾ ಶೌಹರ್ ಅಪ್‌ನೆ ಲಖತೆ ಜಿಗರ್ ಕೆ ದೀದಾರ್ ಕೀ ಹಸ್‌ರತ್ ಆಯೀ ದುನ್‌ಯಾ ಸೆ ರುಖ್‌ಸತ್ ಹೋ ಗಯಾ ಹೈ, ಏಹ್ ಬಙ್ಗಾ ಉಸ್ ವಕ್ತ್ ಪೇಛ್ ಮೇಂ ಥಾ ಔರ್ ಅಬ್ ಯಹೀ ಅಪ್‌ನಿ ಬಾಪ್ ಕಿ ನಿಶಾನಿ ಔರ್ ಮೇರಿ ಙ್ಗಿಂದ್‌ಗಾನಿ ಕಾ ಸರ್‌ಮಾಯಾ ಥಾ, ಏಹ್ ಬೀಮಾರ್ ಹೋ ಗಯಾ, ಮೈಂ

ಫರ್ಮಾನೆ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಶಹಾಸ್ ಮುರು ಪರ್ ದುರೂದ ಪಾಕ್ ಪಢ್ನಾನಾ ಭೂಲ್ ಗಯಾ ಪೂಹ್ ಜನ್ಮತ್ ಕಾ ರಾಸ್ತಾ ಭೂಲ್ ಗಯಾ. (٤٠٨)

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ ! ಆಪ್ ಜಾನ್ತೆ ಹೈಂ ವೊಹ್ "ಮ-ದನೀ ಮುನ್ನಾ" ಕೌನ್ ಥಾ ? ಉಸ್ ಮ-ದನೀ ಮುನ್ನೆ ಕಾ ನಾಮ್ ಅಬ್ದುಲ್ ಕಾದಿರ್ ಥಾ ಔರ್ ಆಗೇ ಚಲ್ ಕರ್ ವೊಹ್ ಗೌಸುಲ್ ಆ'ಫಮ್ ಕೇ ಲಕ್‌ಬ್ ನೆ ಮಶ್‌ಹೂರ್ ಹುಯೇ.

ಕಲ್ಯಾಂ ನ ಕಾಸಿಮ್ ಹೋ ಕಿ ತೂ ಅಬ್ಬೀ ಇಬ್ಬಲ್ ಕಾಸಿಮ್ ಹೈ
ಕಲ್ಯಾಂ ನ ಕಾಬಿರ್ ಹೋ ಕಿ ಮುಖ್‌ತಾರ್ ಹೈ ಬಾಬಾ ತೇರಾ

(ಹದಾಇಕೇ ಬಖ್‌ಶಿಶ್ ಶರೀಫ್)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ
ಬಚ್‌ಪನ್ ಶರೀಫ್ ಕೀ ಸಾತ್ ಕರಾಮಾತ್

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ ! ಹಮಾರೆ ಗೌಸುಲ್ ಆ'ಫಮ್ ಮಾದರ್ ಝಾದ್ ವಲೇ ಥೆ. ﴿1﴾ ಆಪ್ اَللّٰهُمَّ صَلِّ عَلَى مُحَمَّدٍ عَلَيْهِ وَسَلَّمَ ಅಭೀ ಅಪ್‌ನಿ ಮಾಂ ಕೇ ಪೇಟ್ ಮೇಂ ಥೆ ಔರ್ ಮಾಂ ಕೋ ಜಬ್ ಫೀಕ್ ಆತೀ ಔರ್ ಇನ್ ಪರ್ ಜಬ್ ವೊಹ್ صَلَّى اللهُ عَلَيْهِ وَسَلَّمَ ತೋ ಆಪ್ اَللّٰهُمَّ صَلِّ عَلَى مُحَمَّدٍ عَلَيْهِ وَسَلَّمَ ಹೀ ಮೇಂ صَلَّى اللهُ عَلَيْهِ وَسَلَّمَ ಕಹ್‌ತೆ. (١٣٩) ﴿2﴾ ಆಪ್ اَللّٰهُمَّ صَلِّ عَلَى مُحَمَّدٍ عَلَيْهِ وَسَلَّمَ ಯಕುಮ್ ರ-ಮುಝಾನುಲ್ ಮುಬಾರಕ್ ಬರೋಞ್ ಪೀರ್ ಸುಬ್‌ಹೆ ಸಾದಿಕ್ ಕೆ ವಕ್ತ್ ದುನ್ಯಾ ಮೇಂ ಜಲ್‌ವಾ ಗರ್ ಹುಯೆ ಉಸ್ ವಕ್ತ್ ಹೋಂಟ್ ಆಹಿಸ್ತಾ ಆಹಿಸ್ತಾ ಹ-ರ-ಕತ್ ಕರ್ ರಹೇ ಥೆ ಔರ್ ಅಲ್ಲಾಹ್ ಅಲ್ಲಾಹ್ ಕೀ ಆವಾಞ್ ಆ ರಹೀ ಥೆ. (٣١) ﴿3﴾ ಜಿಸ್ ದಿನ್ ಆಪ್ اَللّٰهُمَّ صَلِّ عَلَى مُحَمَّدٍ عَلَيْهِ وَسَلَّمَ ಕೀ ವಿಲಾದತ್ ಹುಯಿ ಉಸ್ ದಿನ್ ಆಪ್ اَللّٰهُمَّ صَلِّ عَلَى مُحَمَّدٍ عَلَيْهِ وَسَلَّمَ ಕೆ ದಿಯಾರೇ ವಿಲಾದತ್ ಜೀಲಾನ್ ಶರೀಫ್ ಮೇಂ ಗ್ಯಾರಹ್ ಸಾ¹⁰⁰ ಬಜ್ಜೇ ಪೈದಾ ಹುಯೆ ವೊಹ್ ಸಬ್ ಕೆ ಸಬ್ ಲಡ್‌ಕೆ ಥೆ ಔರ್ ಸಬ್ ವಲೇಯ್ಕಲ್ಲಾಹ್ ಬನೇ. (١٠) ﴿4﴾ ಗೌಸುಲ್ ಆ'ಫಮ್ اَللّٰهُمَّ صَلِّ عَلَى مُحَمَّدٍ عَلَيْهِ وَسَلَّمَ ನೇ ಪೈದಾ ಹೋತೆ ಹೀ ರೋಞ್ ರಖ್ ಆಯಾ ಔರ್ ಜಬ್ ಸೂರಜ್ ಗುರೂಬ್ ಹುವಾ ಉಸ್ ವಕ್ತ್ ಮಾಂ ಕಾ ದುಧ್ ನೋಶ್ ಫರ್‌ಮಾಯಾ. ಸಾರಾ ರ-ಮುಝಾನುಲ್ ಮುಬಾರಕ್ ಆಪ್ اَللّٰهُمَّ صَلِّ عَلَى مُحَمَّدٍ عَلَيْهِ وَسَلَّمَ ಕಾ ಯಹೀ ಮಾ'ಮೂಲ್ ರಹಾ. (١٧٢) ﴿5﴾ ಪಾಂಚ್ ಬರನ್ ಕಿ ಉಮ್ರ್ ಮೇಂ ಜಬ್ ಪಹ್‌ಅ ಬಾರ್ صَلَّى اللهُ عَلَيْهِ وَسَلَّمَ ಪಢ್ನಾನೆ ಕೀ ರನ್ಯ್ ಕೇ ಅಯೇ ಕಿಸೀ ಬುಝುರ್ಗ್ ಕೆ ಪಾಸ್ ಬೈಲೇ ತೋ صَلَّى اللهُ عَلَيْهِ وَسَلَّمَ ಔರ್ صَلَّى اللهُ عَلَيْهِ وَسَلَّمَ

ಫರ್ಮಾನೆ ಮುಹಾತ್ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಝಕರ್ ಹುವಾ ಔರ್ ಉಸ್ ನೆ ಮುಯ್ ಪರ್ ದುರೂದೆ ಪಾಕ್ ನೆ ಪಠಾ ತಹ್ ಕೀಕ್ ಫೂಹ್ ಬದ್ ಬಖ್ತ್ ಹೋ ಗಯಾ. (೧೫/೧)
 ಪಠ್ ಕರ್ ಸೂರಯೇ ಫಾತಿಹಾ ಔರ್ ನೇ ಲೇ ಕರ್ ಅಠ್ಠಾರಹ್ ಪಾರೇ ಪಠ್ ಕರ್ ಸುನಾ ದಿಯೇ. ಉನ್ ಬುಝುಗ್ ನೇ ಕಹಾ : ಬೇಬೆ ! ಔರ್ ಪಠಿಯೇ. ಫರ್ಮಾಯಾ : ಬಸ್ ಮುಯ್ ಇತ್ ನಾ ಹೀ ಯಾದ್ ಹೈ ಕೂ್ಯಂ ಕಿ ಮೇರಿ ಮಾಂ ಕೋ ಭೀ ಇತ್ ನಾ ಹೀ ಯಾದ್ ಥಾ, ಜಬ್ ಮೈಂ ಅಪಾನಿ ಮಾಂ ಕೇ ಪೇಟ್ ಮೇಂ ಥಾ ಉನ್ ವಕ್ತ್ ಫೂಹ್ ಪಠಾ ಕರ್ ತಿ ಥೀಂ, ಮೈಂ ನೇ ಸುನ್ ಕರ್ ಯಾದ್ ಕರ್ ಆಯಾ. (14.سورة الفاتحة) ﴿6﴾ ಜಬ್ ಆಪ್ مُحَمَّدٌ صَلَّى اللهُ تَعَالَى عَلَيْهِ لಡಕ್-ಪನ್ ಮೇಂ ಖೇಲ್ನೆ ಕಾ ಇರಾದಾ ಫರ್ಮಾತೆ, ಗೈಬ್ ನೆ ಆವಾಝ್ ಆತೀ : ಅಯ್ ಅಬ್ದುಲ್ ಕಾದಿರ್ ! ಹಮ್ ನೆ ತುಯ್ ಖೇಲ್ನೆ ಕೇ ವಾಸಿತೆ ನಹೀಂ ಹೈದಾ ಕಿಯಾ. (15/1) ﴿7﴾ ಆಪ್ مُحَمَّدٌ صَلَّى اللهُ تَعَالَى عَلَيْهِ ಮದ್ರನೇ ಮೇಂ ತಶ್ ರೀಫ್ ಲೇ ಜಾತೇ ತೋ ಆವಾಝ್ ಆತೀ : “ಅಲ್ಲಾಹ್ غَرْوَجَل್ ಕೇ ವಲೀ ಕೋ ಜಗಹ್ ದೇ ದೋ.” (هجرة الاسرار ص 48)

ನ-ಬಿಬೀ ಬೀಂಹ್ ಅ-ಬಿಬೀ ಫಸ್ತ್ ಬತೂಲೀ ಗುಲ್ ಶನ್
 ಹ-ಸನೀ ಫೂಲ್ ಹುಸ್ನೀ ಹೈ ಮಹಕಾನಾ ತೇರಾ
 (ಹದಾಇಕೇ ಬಖ್ ಶಿಶ್ ಶರೀಫ್)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ
 ಕರಾಮತ್ ಕೀ ತಾ'ಲೀಫ್

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಬಾ'ಝ್ ಅವ್ ಕಾತ್ ಆದಮೀ ಕರಾಮಾತೇ ಔತಿಯಾ ಕೇ ಮುಱ್-ಮಲೇ ಮೇಂ ಇನ್ ಸಾನ್ ಶೈತಾನ್ ಕೇ ವಸ್ ವನೇ ಮೇಂ ಆ ಕರ್ ಕರಾಮಾತ್ ಕೋ ಅಕ್ಲೆ ಕೇ ತರಾಝೂ ಮೇಂ ತೋಲ್ನೆ ಲಗ್ ತಾ ಹೈ ಔರ್ ಯೂಂ ಗುಮ್ ರಾಹ್ ಹೋ ಜಾತಾ ಹೈ. ಯಾದ್ ರಖಯೇ! ಕರಾಮತ್ ಕಹ್ ತೆ ಹೀ ಉನ್ ಖರ್ ಕೇ ಆದತ್ ಬಾತ್ ಕೋ ಹೈಂ ಜೋ ಆದತನ್ ಮುಹಾಲ್ ಯಾ'ನಿ ಜಾಹೀರೀ ಅಸ್ ಬಾಬ್ ಕೇ ಝರೀಯೆ ಉಸ್ ಕಾ ಸುದೂರ್ ನಾ ಮುಮ್ ಕಿನ್ ಕೋ ಮಗರ್ ಅಲ್ಲಾಹ್ غَرْوَجَل್ ಕೀ ಅತಾ ನೇ ಔತಿಯಾಯೆ ಕಿರಾಮ್ مُحَمَّدٌ صَلَّى اللهُ تَعَالَى عَلَيْهِ ನೇ ಐಸೀ ಬಾತೇಂ ಬಸಾ ಅವ್ ಕಾತ್ ಸಾದಿರ್ ಹೋ ಜಾತಿ ಹೈಂ. ನಜೀ ನೇ ಕ್ ಭ್ ಅಝ್ ಏ'ಲಾನೆ ನುಬುವ್ವತ್ ಐಸೀ ಚೀಝೇಂ ಜಾಹೀರ್ ಹೋಂ ತೋ ಉನ್ ಕೋ ಇರ್ ಹಾಮ್ ಕಹ್ ತೆ ಹೈಂ ಔರ್ ಏ'ಲಾನೆ ನುಬುವ್ವತ್ ಕೆ ಬಾ'ದ್ ಸಾದಿರ್ ಹೋಂ ತೋ ಮೊ'ಜಿಝಾ ಕಹ್ ತೆ ಹೈಂ. ಱಮ್ ಮೊಅಮಿನೀನ್ ನೆ ಅಗರ್ ಐಸೀ ಚೀಝೇಂ ಜಾಹೀರ್ ಹೋಂ ತೋ

ಫರ್ಮಾನೆ ಮುಹಾಜಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ ಪರ್ ದಸ್ ಮರ್ತಬಾ ಸುಬ್ಹ್ ಔರ್ ದಸ್ ಮರ್ತಬಾ ಶಾಮ್ ದುರೂದ್ ಪಾಕ್ ಫ಼ಾ ಉಸೀ ಕಿಯಾಮತ್ ಕೆ ದಿಸ್ ಮೇರಿ ಶಫಾಅತ್ ಮಿಲೇಗಿ. (19/11/1977)

ಉಸೀ ಮುಲೂನತ್ ಔರ್ ವಲೇ ಸೇ ಝಾಹಿರ್ ಹೋಂ ತೋ ಕರಾಮತ್ ಕಹ್ ತೆ ಹೈಂ. ನೀಝ್ ಕಾಫಿರ್ ಯಾ ಫಾಸಿಕ್ ಸೆ ಕೋಯಿ ಖರ್ಕೇ ಆದತ್ ಚೀಝ್ ಝಾಹಿರ್ ಹೋ ತೋ ಉಸೀ ಇಸ್ ತಿದ್ ರಾಜ್ ಕಹ್ ತೆ ಹೈಂ. (ಮುಲಖ್ಫನ್ ಅಝ್ : ಬಹಾರೆ ಶರೀಅತ್, ಜಿ.1, ಸ.56, 58, ಮಕ್-ತ-ಬತುಲ್ ಮದೀನಾ ಬಾಬುಲ್ ಮದೀನಾ ಕರಾಚಿ)

ಅಕ್ಲ ಕೋ ತನ್ ಕೀದ್ ಸೆ ಫುರ್ಸತ್ ನಹೀಂ
ಇಶ್ತ್ ಪರ್ ಆಮಾಲ್ ಕೀ ಖುನ್ಯಾತ್ ರಹ್

صَلُّوا عَلَى الْحَيِّبِ ! صَلَّى اللهُ تَعَالَى عَلَى مُحَمَّدٍ ಗೌಸೇ ಆಫ಼ಮ್ ನೆ ಮಿರ್ಗೀ ಕೋ ಭಗಾ ದಿಯಾ

ಏಕ್ ಮರ್ತಬಾ ಬಾರ್ ಗಾಹೇ ಗೌಸಿಯ್ಯತ್ ಮಆಬ್ ಮೇಂ ಹಾಝಿರ್ ಹೋ ಕರ್ ಏಕ್ ಶಫ್ ನೇ ಅಫ಼ ಕೀ : ಆಲೇಜಾಹ್ ! ಮೇರಿ ಝಾಜಾ ಕೋ ಮಿರ್ಗೀ ಹೋ ಗಯೀ, ಹುಝೂರೆ ಗೌಸೇ ಪಾಕ್ صَلَّى اللهُ تَعَالَى عَلَيْهِ ನೇ ಫರ್ಮಾಯಾ : “ಇಸ್ ಕೇ ಕಾನ್ ಮೇಂ ಕಹ್ ದೋ ಗೌಸೇ ಆಫ಼ಮ್ ಕಾ ಹುಕ್ಮ್ ಹೈ ಕಿ ಬಗ್ ದಾದ್ ಸೆ ನಿಕಲ್ ಜಾ.” ಚುನಾಂಚೆ ಉಸೀ ವಕ್ತ್ ವೊಹ್ ಅಝೀ ಹೋ ಗಯೀ.

(مُلَخَّصٌ از بَهجة الاسرار للشُّطُونِي ص ٤٠، ٤١، ٤٢ دارالكتب العلمية بيروت)

ಮಿರ್ಗೀ ಶಲೀರ್ ಜನ್ ಹೈ

ಮೀರೆ ಮೀರೆ ಇಸ್ಲಾಮಿ ಭಾಯಿಯೋ ! ಮೇರೆ ಆಕಾ ಆಲಾ ಹಝ್ ರತ್ ಇಮಾಮೆ ಅಫ಼ ಸುನ್ನತ್, ಮೌಲಾನಾ ಶಾಹ್ ಇಮಾಮ್ ಅಹ್ಮದ್ ರಝಾ ಖಾನ್ عَلَيْهِ رَحْمَةُ الرَّحْمٰن ಫರ್ಮಾತೆ ಹೈಂ : (ಮಿರ್ಗೀ) ಬಹುತ್ ಖಬೀಸ್ ಬಲಾ ಹೈ ಔರ್ ಇಸೀ ಕೋ ಉಮ್ಮುಸ್ಸಿಬ್ಯಾನ್ ಕಹ್ ತೆ ಹೈಂ, (ಬಚ್ಚಿಂ ಕೀ ಏಕ್ ಬಲಮಾರಿ ಜಿಸ್ ಸೆ ಆಞಾ ಮೇಂ ಝುಟ್ ಲಗ್ ತೆ ಹೈಂ) ಅಗರ್ ಬಚ್ಚಿಂ ಕೋ ಹೋ, ವರ್ನಾ ಸರ್-ಅ. (ಮಿರ್ಗೀ). ತಜ್ಞರಿಬೆ ಸೆ ಸಾಬತ್ ಹುವಾ ಹೈ ಕಿ ಅಗರ್ ಪಞ್ಜೀನ್²⁵ ಕೇ ಅಂದರ್ ಅಂದರ್ ಹೋಗಿ ತೋ ಉಮ್ಮೀದ್ ಹೈ ಕಿ ಜಾತಿ ರಹೇ ಔರ್ ಅಗರ್ ಪಞ್ಜೀನ್²⁵ ಬರಸ್ ಕೆ ಬಾ'ದ್ ಯಾ ಪಞ್ಜೀನ್²⁵ ಬರಸ್ ವಾಲೇ ಕೋ ಹುಯೀ ತೋ ಅಬ್ ನೆ ಜಾಯೇಗಿ. ಹಾಂ ಕಿಸೀ ವಲೇ ಕೀ ಕರಾಮತ್ ಯಾ ತಾವೀಝ್ ಸೇ ಜಾತೀ ರಹೇ ತೋ ಏಕ್ ಅಮ್ರ್ ಆಖರ್ (ಯಾ'ನಿ ಔರ್ ಬಾತ್) ಹೈ. ಏಹ್ (ಯಾ'ನಿ ಮಿರ್ಗೀ) ಫಿಲ್ ಹಕೀಕತ್ ಏಕ್ (ಶಲೀರ್ ಜನ್ ಯಾ'ನಿ) ಶೈತಾನ್ ಹೈ ಜೋ ಇನ್ ಸಾನ್ ಕೋ ಸತಾತಾ ಹೈ.

ಫರ್ಮಾನ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಕ್ರರ್ ಹುವಾ ಔರ್ ಉಸ್ ನೆ ಮುಯ್ ಪರ್ ದುರೂದ್ ಶರೀಫ್ ನ ಪಥಾ ಉಸ್ ನೆ ಜಫಾ ಕಿ. (ಗ್ರಾ/ಫ)

ಬಜ್ಜಾಂ ತೋ ಖುರ್ಗೀ ನೆ ಬಜಾನೆ ಕಾ ನುಸುಕಾ

ಬಜ್ಜಾ ಪೈದಾ ಹೋನೆ ಕೇ ಬಾ'ದ್ ಜೋ ಅಜ್ಞಾನ್ ಮೇಂ ದೇರ್ ಕೀ ಜಾತಿ ಹೈ, ಇಸ್ ನೆ ಅಕ್ಸರ್ ಏಹ್ (ಯಾ'ನಿ ಮುರ್ಗೀ ಕಾ) ಮರ್ಜ್ ಹೋ ಜಾತಾ ಹೈ ಔರ್ ಅಗರ್ ಬಜ್ಜಾ ಪೈದಾ ಹೋನೆ ಕೆ ಬಾ'ದ್ ಪಹಲಾ ಕಾಮ್ ಏಹ್ ಕಿಯಾ ಜಾಯೆ ಕಿ ನಹಲಾ ಕರ್ ಅಜ್ಞಾನ್ ವ ಇಕಾಮತ್ ಬಜ್ಜೇ ಕೆ ಕಾನ್ ಮೇಂ ಕಹ್ ದೀ ಜಾಯೆ ತೋ صَلَّى اللهُ تَعَالَى عَلَيْهِ وَآلِهِ وَسَلَّمَ ಉಮ್ರ್ ಭರ್ (ಮುರ್ಗೀ ನೆ) ಮಹ್ಫೂಝ್ ಹೋ. (ಮಲ್ಫೂಝಾತೆ ಆ'ಲಾ ಹಫ್ಝರತ್, ನ.417, ಮಕ್-ತ-ಬತುಲ್ ಮದೀನಾ ಬಾಬುಲ್ ಮದೀನಾ ಕರಾಜಿ)

**ರಜಾ ಕೆ ಸಾಪಾನೆ ಕೀ ತಾಬ್ ಕಿಸ್ ವೇಂ
ಫಲಕ್ ವಾರ್ ಇಸ್ ಪೇ ತೇರಾ ಜಲ್ ಹೈ ಯಾ ಗೌಸ್**

(ಹದಾಇಕೆ ಬಖ್ಶಿಶ್ ಶರೀಫ್)

صَلُّوا عَلَى الْحَيِّبِ! صَلَّى اللهُ تَعَالَى عَلَيْهِ وَآلِهِ وَسَلَّمَ

ಗೌಸುಲ್ ಆ'ಝಮ್ ಕಾ ಕುಂವ್ವಾ

ಏಹ್ ಬಾರ್ ಬಗ್ದಾದೆ ಮುಅಲ್ಲಾ ಮೇಂ ತಾಊನಾಂ ಕೀ ಬೀಮಾರಿ ಫೈಲ್ ಗಯೀ ಔರ್ ಲೋಗ್ ಧಡಾಧಡ್ ಮರ್ನೆ ಲಗೇ. ಲೋಗೌಂ ನೇ ಆಪ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೀ ಐದಾಮತ್ ಮೇಂ ಇಸ್ ಮುಸೀಬತ್ ನೆ ನಜಾತ್ ದಿಲಾನೆ ಕಿ ದರ್-ಖ್ವಾಸ್ತ್ ಪೇಶ್ ಕೀ. ಫರ್ಮಾಯಾ : "ಹಮಾರೆ ಮದ್‌ರಸೆ ಕೆ ಇದ್ ಗಿದ್ ಜೋ ಫಾಸ್ ಹೈ ಔರ್ ಹಮಾರೆ ಮದ್‌ರಸೆ ಕೆ ಕುಂವ್ವೆ ಕಾ ಪಾನಿ ಪಿಯೋ, ಜೋ ಐಸಾ ಕರೇಗಾ ವೋಹ್ صَلَّى اللهُ تَعَالَى عَلَيْهِ وَآلِهِ وَسَلَّمَ ಹರ್ ಮರ್ಜ್ ನೆ ಶಿಫಾ ಪಾಯೇಗಾ." ಚುನಾಂಚೆ ಫಾಸ್ ಔರ್ ಕುಂವ್ವೆ ಕೆ ಪಾನಿ ನೆ ಶಿಫಾ ಮಿಲ್‌ನಿ ಶುರೂಅ. ಹೋ ಗಯೀ ಯಹಾಂ ತಕ್ ಕಿ ಬಗ್ದಾದ್ ಶರೀಫ್ ನೆ ತಾಊನಾಂ ಐಸಾ ಭಾಗಾ ಕಿ ಫಿರ್ ಕಭೀ ಪಲಟ್ ಕರ್ ನ ಆಯಾ.

(تفريح الخاطر في مناقب الشيخ عبدالقادر ص ٤٣)

"ತಬ್‌ಕಾತೆ ಕುಬ್‌ರಾ" ಮೇಂ ಗೌಸೆ ಆ'ಝಮ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಏಹ್ ಇರ್ಶಾದ್ ಭಿ ನಕ್ಲೆ ಕಿಯಾ ಗಯಾ ಹೈ : "ಜಿಸ್ ಮುಸಲ್ಮಾನ್ ಕಾ ಮೇರೆ ಮದ್‌ರಸೆ ನೆ ಗುಜ್ಠರ್ ಹುವಾ ಕಿಯಾಮತ್ ಕೆ ರೋಙ್ಙ್ ಉಸ್ ಕೆ ಅಜ್ಞಾಬ್ ಮೇಂ ತಖ್‌ಫೀಫ್ ಹೋಗಿ." (الطَّبَقَاتُ الْكَبْرَى لِلشَّعْرَانِي الجزء الاول ص ١٧٩ دار الفكر بيروت) ಅಲ್ಲಾಹ್ غُرْ وَجَلَّ كಿ ಉನ್ ಪರ್ ರಹಮತ್ ಹೋ ಔರ್ ಉನ್ ಕೆ ಸದಕೆ ಹಮಾರಿ ಮಫ್‌ಫಿರತ್ ಹೋ.

ಫರ್ಮಾನೆ ಮುಹಾದ್ಧಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಮುರುಫ್ ಪರ್ ರೋಜ್ಜಿ ಜುಮುಅ ದುರೂದ್ ಶರೀಫ್ ಪಢೇಗಾ ಮ್ಹಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (ಅಲ್ಬುಝಿ)

ಗುನಾಹೌಂ ಕೆ ಅಮೌರಾಜ್ಜ್ ಕಿ ಭೀ ದವಾ ದೋ

ಮುರೈ ಅಬ್ ಅತಾ ಹೋ ಶಿಫಾ ಗೌನೆ ಆ'ಙ್ಙಮ್

صَلُّوا عَلَى الْحَبِيبِ! صَلَّى اللهُ تَعَالَى عَلَى مُحَمَّدٍ

ಡೂಬ ಹುಯಿ ಬಾರಾತ್

ಏಕ್ ಬಾರ್ ಸರ್ಕಾರೆ ಬಗ್‌ದಾದ್ ಹುಜೂರ್ ಸಯ್ಯಿದುನಾ ಗೌನೆ ಆ'ಙ್ಙಮ್ صَلَّى اللهُ تَعَالَى عَلَيْهِ وَآلِهِ وَسَلَّمَ ದರಿಯಾ ಕಿ ತರಫ್ ತಶ್‌ರೀಫ್ ಲೇ ಗಯೇ, ವಹಾಂ ಏಕ್ ಬುಡಿಯಾ ಕೋ ದೇಬಾ ಜೋ ಜ್ಹಾರ್ ವ ಕಿತಾರ್ ರೋ ರಹೀ ಥಿ. ಏಕ್ ಮುರೀದ್ ನೇ ಬಾರ್‌ಗಾಹೆ ಗೌಸಿಯ್ಯತ್ ಮೇಂ ಅರ್ಘ್ ಕೀ : ಯಾ ಮುರ್ಶಿದಿ! ಇಸ್ ಜಠೇಫಾ ಕಾ ಇಕ್‌ಲೌತಾ ಖೂಬ್-ರೂ ಬೇಬಾ ಥಾ. ಬೇಚಾರಿ ನೆ ಉಸ್ ಕಿ ಶಾದಿ ರಚಾಯಿ ದುಲ್‌ಹಾ ನಿಕಾಹ್ ಕರ್ ಕೆ ದುಲ್‌ಹನ್ ಕೋ ಇಸೀ ದರಿಯಾ ಮೇಂ ಕಶ್‌ತಿ ಕೇ ಜ್ಹರಿಯೆ ಅಪ್‌ನೆ ಫರ್ ಲಾ ರಹಾ ಥಾ ಕಿ ಕಶ್ತಿ ಉಲಟ್ ಗಯೀ ಔರ್ ದುಲ್‌ಹಾ ದುಲ್‌ಹನ್ ಸಮೇತ್ ಸಾರಿ ಬಾರಾತ್ ಡೂಬ್ ಗಯೀ. ಇಸ್ ವಾಕಿಯೇ ಕೋ ಆಜ್ ಬಾರಹ್¹² ಬರನ್ ಗುಜರ್ ಚುಕೆ ಹೈಂ ಮಗರ್ ಮಾಂ ಕಾ ಜಿಗರ್ ಹೈ, ಬೇಚಾರಿ ಕಾ ಗ್ರಮ್ ಜಾತಾ ನಹೀಂ ಹೈ, ಏಕ್ ರೋಜ್ಜಾನಾ ಯಹಾಂ ದರಿಯಾ ಪರ್ ಆತಿ ಔರ್ ಬಾರಾತ್ ಕೋ ನ ಪಾ ಕರ್ ರೋ ಧೋ ಕರ್ ಚಲ ಜಾತಿ ಹೈ. ಹುಜೂರ್ ಗೌಸುಲ್ ಆ'ಙ್ಙಮ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೋ ಇಸ್ ಜಠೇಫಾ (ಯಾ'ನಿ ಬುಡಿಯಾ) ಪರ್ ಬಡಾ ತರ್ಫ ಆಯಾ, ಆಪ್ ಫಿಠ್ ಉಲಾ ದಿಯೆ, ಚಂದ್ ಮಿನಟ್ ತಕ್ ಕುಠ್ ಭಿ ಜ್ಹುಹೂರ್ ನ ಹುವಾ, ಬೇತಾಬ್ ಹೋ ಕರ್ ಬಾರ್‌ಗಾಹೆ ಇಲಾಹಿ صَلَّى اللهُ تَعَالَى عَلَيْهِ وَآلِهِ وَسَلَّمَ ಮೇಂ ಅರ್ಘ್ ಕೀ : ಯಾ ಅಲ್ಲಾಹ್ صَلَّى اللهُ تَعَالَى عَلَيْهِ وَآಲِهِ وَسَلَّمَ ! ಇಸ್ ಕದರ್ ತಾಖೀರ್ ಕ್ಯೂಂ ? ಇರ್ಶಾದ್ ಹುವಾ : “ಅಯ್ ಮೇರೆ ಪ್ಯಾರೆ ! ಏಕ್ ತಾಖೀರ್ ಖಲಾಫೆ ತಕ್‌ದೀರ್ ವ ತದ್‌ಜೀರ್ ನಹೀಂ ಹೈ, ಹಮ್ ಚಾಹ್‌ತೆ ತೋ ಏಕ್ ಹುಕ್‌ಮೆ ಕುನ್ ಸೆ ತಮಾಮ್ ಜಮೀನ್ ವ ಆಸ್‌ಮಾನ್ ಪೈದಾ ಕರ್ ದೇತೆ ಮಗರ್ ಬ ಮುಖ್‌ತಜ್ಜಾಯೆ ಹಿಕ್‌ಮತ್ ಫಿ ದಿನ್ ಮೇಂ ಪೈದಾ ಕಿಯೇ, ಬಾರಾತ್ ಕೋ ಡೂಬೇ ಬಾರಹ್¹² ಸಾಲ್ ಜೀತ್ ಚುಕೇ ಹೈಂ, ಅಬ್ ನ ಫೋಹ್ ಕಶ್‌ತಿ ಬಾಕಿ ರಹೀ ಹೈ ನ ಹೀ ಉಸ್ ಕಿ ಕೋಯಿ ಸುವಾರಿ, ತಮಾಮ್ ಇನ್‌ಸಾನೌಂ ಕಾ ಗೋಶ್ತ್ ವಗೈರಾ ಭಿ ದರ್‌ಯಾಯಿ ಜಾನ್‌ವರ್ ಖಾ ಚುಕೇ ಹೈಂ, ರೇಜ್ಜೆ ರೇಜ್ಜೆ ಕೋ ಅಜ್‌ಝಾಯೆ ಜಿನ್ಮ ಮೇಂ ಇಕಲ್ತಾ ಕರ್‌ವಾ ಕರ್ ದೋಬಾರಾ ಜಿಂದಗಿ ಕೆ ಮರ್‌ಹಲೆ ಮೇಂ ದಾಖಲ್ ಕರ್

ಫರ್ಮಾನೆ ಮುಹಮ್ಮದ್ ﷺ : ಮುರು ಪರ್ ದುರೂದೆ ಪಾಕ್ ಕಿ ಕನ್ ರತ್ ಕರೂ
ಬೀಶಕ್ ಏಕ್ ತುಮ್ಹಾರೆ ಅಯೆ ತಕಾರತ್ ಹೈ (ﷺ)

ದಿಯಾ ಹೈ, ಅಬ್ ಉನ್ ಕಿ ಆಮದ್ ಕಾ ವಕ್ತ್ ಹೈ.” ಅಭೀ ಏಕ್ ಕಲಾಮ್
ಇಖ್ ತಿತಾಮ್ ಕೋ ಭಿ ನ ಪಹುಂಜಾ ಥಾ ಕಿ ಯಕಾಯಕ್ ವೊಹ್ ಕಶ್ ತಿ
ಅಪ್ನೆ ತಮಾಮ್ ತರ್ ಸಾಝ್ ವ ಸಾಮಾನ್ ಕೆ ಸಾಥ್ ಮಲ್ಲ ದುಲ್ಹಾ
ದುಲ್ಹಾನ್ ವ ಬಾರಾತಿ ಸತ್ ಹೆ ಆಬ್ ಪರ್ ನುಮೂದಾರ್ ಹೋ ಗಯೀ ಔರ್
ಚಂದ್ ಹಿ ಲಮ್ಹಾಂ ಮೇಂ ಕಿನಾರೆ ಆ ಲಗೀ, ತಮಾಮ್ ಬಾರಾತಿ ಸರ್ಕಾರ್
ಬಗ್ ದಾದ್ ﷺ ನೆ ದುಖಿಯೇಂ ಲೇ ಕರ್ ಖುಶಿ ಖುಶಿ ಅಪ್ನೆ ಫರ್
ಪಹುಂಜೆ. ಇಸ್ ಕರಾಮತ್ ಕೋ ಸುನ್ ಕರ್ ಬೇ ಶುಮಾರ್ ಕುಫ್ಫಾರ್ ನೆ ಆ ಆ
ಕರ್ ಸಯ್ಯಿದುನಾ ಗೌಸೆ ಆ'ಝಮ್ ﷺ ಕೆ ದಸ್ತೆ ಹಕ್ ಪರಸ್ತ್ ಪರ್
ಇಸ್ಲಾಮ್ ಕಬೂಲ್ ಕಿಯಾ.

(سلطان الإنكار في مناقب غوث الأبرار، لشيخ محمد بن المهدي)

ಸಿರಾಲಾ ಹೈ ಪಹ್ಲೆ ತೋ ಡೂಬಿ ಹುಪಾಂ ಕೋ
ಔರ್ ಆಬ್ ಡೂಬ್ ಕಾಂ ಕೋ ಬಜಾ ಗೌಸೆ ಆ'ಝಮ್

(ಪಾಕೀ ನಾ'ತ್)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ಕ್ಯಾ ಬಂದಾ ಮುರ್ದಾ ಝಂದಾ ಕರ್ ಸಕ್ತಾ ಹೈ ?

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ ! ಬೀಶಕ್ ಮೌತ್ ವ ಹಯಾತ್
ಅಲ್ಲಾಹ್ ﷻ ಕಿ ಇಖ್ ತಿಯಾರ್ ಮೇಂ ಹೈ ಲೇಕಿನ್ ಅಲ್ಲಾಹ್ ﷻ ಅಪ್ನೆ
ಕಿಸೀ ಬಂದೆ ಕೋ ಮುರ್ದೆ ಜಿಲಾನೆ ಕಿ ತಾಕತ್ ಬಖ್ಶೆ ತೋ ಉನ್ ಕೆ ಅಯೆ
ಕೋಯಿ ಮುಶ್ಕಿಲ್ ಬಾತ್ ನಹೀಂ ಹೈ ಔರ್ ಅಲ್ಲಾಹ್ ﷻ ಕಿ ಅತಾ ನೆ
ಕಿಸೀ ಔರ್ ಕೋ ಹಮ್ ಮುರ್ದಾ ಝಂದಾ ಕರ್ನೆ ವಾಲಾ ತಸ್ ಅಲಮ್
ಕರೇಂ ತೋ ಇಸ್ ನೆ ಹಮಾರೆ ಈಮಾನ್ ಪರ್ ಕೋಯಿ ಅಸರ್ ನಹೀಂ
ಪಡ್ತಾ, ಅಗರ್ ಶೈತಾನ್ ಕಿ ಬಾತ್ಲೆಂ ಮೇಂ ಆ ಕರ್ ಕಿಸೀ ನೆ ಅಪ್ನೆ ಝೆಹನ್
ಮೇಂ ಏಕ್ ಬಿಠಾ ಅಯಾ ಕಿ ಅಲ್ಲಾಹ್ ﷻ ನೆ ಕಿಸೀ ಔರ್ ಕೋ ಮುರ್ದಾ
ಝಂದಾ ಕರ್ನೆ ಕಿ ತಾಕತ್ ಹೀ ನಹೀಂ ದೀ ತೋ ಉನ್ ಕಾ ಏಕ್ ನಝರಿಯಾ
ಯಕೀನನ್ ಹುಕ್ ಮೆ ಕುರ್ ಆನಿ ಕೆ ಖಲಾಫ್ ಹೈ ದೇಖಯೆ ಕುರ್ ಆನೆ ಪಾಕ್
ಹಝ್ರತೆ ಸಯ್ಯಿದುನಾ ಈಸಾ ರೂಹುಲ್ಲಾಹ್ ﷺ وَالصَّلَاةُ وَالسَّلَامُ ಕೆ
ಮರೀಝೆಂ ಕೋ ಶಿಫಾ ದೇನೆ ಔರ್ ಮುರ್ದೆ ಝಂದಾ ಕರ್ನೆ ಕಿ ತಾಕತ್ ಕಾ
ಸಾಫ್ ಸಾಫ್ ಏ'ಲಾನ್ ಕರ್ ರಹಾ ಹೈ. ಜೈಸಾ ಕಿ ಪಾರಹ್ 3 ಸೂರಯೆ ಆಲೇ
ಇಮ್ರಾನ್ ಕಿ ಆಯತ್ ನಂಬರ್ 49 ಮೇಂ ಹಝ್ರತೆ ಸಯ್ಯಿದುನಾ ಈಸಾ

ಫರ್ಮಾನೆ ಮುಹಾತ್ಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಝ್ ಪರ್ ದಸ್ ಮರ್ತಬಾ ದುರೂದ್ ಪಾಕ್ ಪಥಾ ಅಲ್ಲಾಹ್ غَزَّوَجَلَّ ಉಸ್ ಪರ್ ಸೌ ರಹ್ಮತೆಂ ನಾಜಲ್ ಫರ್ಮಾತಾ ಹೈ. (೫೫)

نَظَرْتُ إِلَى بِلَادِ اللَّهِ جَمْعًا كَخَرْدَلٍ عَلَى حُكْمِ التَّصَالِ

(ಯಾ'ನಿ ಅಲ್ಲಾಹ್ غَزَّوَجَلَّ ಕೆ ತಮಾಮ್ ಶಹರ್ ಮೇರಿ ನಜ್ರ್ ಮೇಂ ಇಸ್ ತರಹ್ ಹೈಂ ಹಥೇಲ ಮೇಂ ರಾಯೀ ಕಾ ದಾನಾ) ಮೇರೆ ಆಕಾ ಆ'ಲಾ ಹಫ್ಲಾರತ್ ಹೈಂ ಬಾರಂಗಾಹೆ ಗೌಸಿಯ್ಯತ್ ಮಆಬ್ ಮೇಂ ಅರ್ಫ್ ಕರ್ತೆ ಹೈಂ:

وَرَفَعْنَا لَكَ ذِكْرَكَ ಕಾ ಹೈ ನಾಯಾ ತುಝ್ ಪರ್

ಬೋಲ್ ಬಾಲಾ ಹೈ ತೇರಾ ಜಕ್ತ್ ಹೈ ಉಂಜಾ ತೇರಾ

(ಹದಾಇಕೆ ಬಖ್ಶಿಶ್ ಶರೀಫ್)

صَلُّوا عَلَى الْحَبِيبِ! صَلَّى اللهُ تَعَالَى عَلَى مُحَمَّدٍ

ಬದ್ ಅಕೀದಾ ಕಾತಿಲ್ ಕಿ ಸಭಾ

ಅಬ್ ವಿನಾಲ್ ಶರೀಫ್ ಕೆ ತವೀಲ್ ಅರ್ನೆ ಕೆ ಬಾ'ದ್ ರಂಜೀತ್ ಸಿಂಘ್ ಕೆ ದೌರೆ ಹುಕೂಮತ್ ಮೇಂ ಹಿಂದುಸ್ತಾನ್ ಮೇಂ ರೂನುಮಾ ಹೋನೆ ವಾಲಾ ಏಕ್ ಕೇಮಾನ್ ಅಫ್ಠೋರ್ ವಾಕಿಯಾ ಪಠಿಯೆ ಔರ್ ಝೂಮಿಯೆ : ಏಕ್ ನಾಮ್ ನಿಹಾದ್ ಮುಸಲ್ಮಾನ್ ಜೋ ಕರಾಮಾತೆ ಔಲಯಾ ಕಾ ಮುನ್ಕಿರ್ ಥಾ, ಶುಮೀಯೆ ಕಿಸ್ಮತ್ ಸೆ ಏಕ್ ಶಾದಿಶುದಾ ಹಿಂದುವಾನಿ ಕೋ ದಿಲ್ ದೇ ಬೈತಾ. ಏಕ್ ಬಾರ್ ಹಿಂದು ಅಪ್ನಿ ಬೀವಿ ಕೋ ಮಾಯಕೆ ಪಹುಂಚಾನೆ ಕೆ ಅಯೆ ಫರ್ ಸೆ ಬಾಹರ್ ನಿಕಲಾ, ಉಧರ್ ಉಸ್ ಬದ್ ಬಖ್ತ್ ಆಶಿಕ್ ಪರ್ ಶಹವತ್ ನೆ ಗ-ಲಬಾ ಕಿಯಾ. ಚುನಾಂಚೆ ಉಸ್ ನೆ ಉನ್ ಕಾ ಪೀಠಾ ಕಿಯಾ ಔರ್ ಏಕ್ ಸುನ್ಸಾನ್ ಮಕಾಮ್ ಪರ್ ದೋನಾಂ ಕೋ ಫೇಲ್ ಅಯಾ, ವೊಹ್ ದೋನಾಂ ಪೈದಲ್ ಥೆ ಔರ್ ಏಕ್ ಫೋಡೆ ಪರ್ ಸುವಾರ್ ಥಾ, ಇಸ್ ನೆ ಝೂನ್ ಮೂನ್ ಹಮ್ ದರ್ದಿ ಕಾ ಇಝ್ಹಾರ್ ಕರ್ತೆ ಹುಯೆ ಸುವಾರಿ ಕಿ ಪೇಶ್ ಕಶ್ ಕೀ ಮಗರ್ ಹಿಂದು ನೆ ಇನ್ಕಾರ್ ಕಿಯಾ, ವೊಹ್ ಇಸ್ಠಾರ್ ಕರ್ನೆ ಲಗಾ ಕಿ ಅಜ್ಞಾ ಔರತ್ ಹೀ ಕೋ ಪೀಠಿ ಬೈತ್ನೆ ಕಿ ಇಜಾಜತ್ ದೇ ದೋ ಕಿ ಏಕ್ ಬೇಚಾರಿ ಥಕ್ ಜಾಯೇಗಿ, ಹಿಂದು ಕೋ ಉಸ್ ಕಿ ನಿಯ್ಯತ್ ಪರ್ ಶುಬಾಹ್ ಹೋ ಚಲಾ ಥಾ ಅಹಾಜ್ಞಾ ಉಸ್ ನೆ ಕಹಾ ಕಿ ತುಮ್ ಫರ್ಮಾನತ್ ದೋ ಕಿ ಕಿಸೀ ಕಿಸ್ಮತ್ ಕಿ ಕಿಯಾನತ್ ಕಿಯೇ ಇಗೈರ್ ಮೇರಿ ಬೀವಿ ಕೋ ಮಂಜಿಲ್ ತಕ್ ಪಹುಂಚಾ ದೋಗಿ. ಉಸ್ ನೆ ಕಹಾ ಕಿ ಯಹಾಂ ಜಂಗಲ್ ಮೇಂ ಫೂಮಿನ್ ಕಹಾಂ ಸೆ ಲಾವೂಂ ? ಔರತ್ ಬೋಲ್ ಉರಿ : ಮುಸಲ್ಮಾನ್ ಗ್ಯಾರಹ್ವೀಂ ವಾಲೇ ಬಡೇ ಹೀರ್ ಸಾಹಿಬ್ ಕೋ ಬಹುತ್ ಮಾನ್ತೆ ಹೈಂ,

ಘಂಮಾನೆ ಮುಹಾಚಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾನ್ ಮೇಲಾ ಜಿಕ್ರ್ ಹೋ ಔರ್ ವೊಹ್ ಮುಯ್ ಪರ್
 ದುರೂ ಶರೀಫ್ ನ ಪಡೆ ತೋ ವೊಹ್ ಲೋಗೊಂ ಮೇಂ ಸೆ ಕಂಜೂನ್ ತರೀನ್ ಶಬ್ನ್ ಹೈ (ಪ್ರಬಂಧ)
 ತುಮ್ ಉನ್ ಹಿ ಕಿ ಜಿಮಾನತ್ ದೇ ದೋ. ವೊಹ್ ಅಗರ್ಚೆ ಗೌಸುಲ್ ಆ'ಜಿಮ್
 عَلَيْهِ رَحْمَةُ اللهِ الْكَرِيمِ ಕೆ ತಸರುಫಾತ್ ಕಾ ಕಾಯಿಲ್ ನಹೀಂ ಥಾ ಮಗರ್ ಏಹ್
 ಸೋಚ್ ಕರ್ ಕಿ ಹಾಂ ಕಹ್ ದೇನೆ ಮೇಂ ಕ್ಯಾ ಜಾತಾ ಹೈ, ಉನ್ ನೆ ಹಾಂ
 ಕಹ್ ದೀ. ಜೂಂ ಹಿ ಔರತ್ ಘೋಡೆ ಪರ್ ಸುವಾರ್ ಹುಯೀ, ಉನ್ ಜಿಲಾಮ್
 ನೆ ತಲ್ವಾರ್ ಸೆ ಉನ್ ಕೆ ಶೌಹರ್ ಕಿ ಗರ್ದನ್ ಉಡಾ ದೀ ಔರ್ ಘೋಡೆ
 ಕೋ ಏಠ್ ಲಗಾ ದೀ, ಔರತ್ ಗ್ರಮ್ ಸೆ ನಿಥಾಲ್ ಔರ್ ಸಹ್ಮಿ ಹುಯೀ
 ಬಾರ್ ಬಾರ್ ಮುಡ್ ಕರ್ ಪೀಠಿ ದೇಖೆ ಜಾ ರಹೀ ಥಿ. ಉನ್ ನೆ ಕಹಾ ಕಿ ಬಾರ್
 ಬಾರ್ ಪೀಠಿ ದೇಖೆನೆ ಸೆ ಕುಠ್ ಹಾಸಿಲ್ ನಹೀಂ ಹೋಗಾ, ತುಮ್ಹಾರಾ
 ಶೌಹರ್ ಅಬ್ ವಾಪಿಸ್ ನಹೀಂ ಆ ಸಕ್ತಾ. ಉನ್ ನೆ ಕಪ್ ಕಪಾತಿ ಹುಯೀ
 ಆವಾಝ್ ಮೇಂ ಕಹಾ : ಮೈಂ ತೋ ಬಡೇ ಪೀರ್ ಸಾಹಿಬ್ ಕೋ ದೇಖ್ ರಹೀ
 ಹೋಂ. ಇನ್ ಪರ್ ಉನ್ ನೆ ಏಕ್ ಕಹ್ಕಹಾ ಲಗಾ ಕರ್ ಕಹಾ ಕಿ ಬಡೇ ಫಿರ್
 ಸಾಹಿಬ್ ಕೋ ತೋ ಫಾತ್ ಹುಯೆ ಕಯೀ ಸಾಲ್ ಗುಜರ್ ಚುಕೇ ಹೈಂ, ಅಬ್
 ಭಲಾ ವೊಹ್ ಕಹಾಂ ಸೆ ಆ ಸಕ್ತ ಹೈಂ ! ಇತ್ನಾ ಕಹ್ನಾ ಥಾ ಕಿ ಅಚಾನಕ್
 ದೋ² ಬುಜುರ್ಗ ನುಮೂದಾರ್ ಹುಯೀ ಉನ್ ಮೇಂ ಸೆ ಏಕ್ ನೆ ಬಡ್ ಕರ್
 ತಲ್ವಾರ್ ಸೆ ಉನ್ ಬದ್ ಅಕೀದಾ ಕಾ ಸರ್ ಉಡಾ ದಿಯಾ ಫಿರ್ ಔರತ್
 ಕೋ ಮಲ್ಲ ಘೋಡೆ ಕೆ ಉನ್ ಜಿಗಾಹ್ ಲಾಯೆ ಜಹಾಂ ವೊಹ್ ಹಿಂದು ಕಟಾ
 ಹುವಾ ಪಡಾ ಥಾ, ದೋನೊಂ ಮೇಂ ಸೆ ಏಕ್ ಬುಜುರ್ಗ ನೆ ಕಟಾ ಹುವಾ ಸರ್
 ಧಡ್ ಸೆ ಮಿಲಾ ಕರ್ ಕಹಾ : "فَمُؤَدِّبُ اللَّهِ" ಯಾ'ನಿ ಉಲ್ ಅಲ್ಲಾಹ್
 ಕೆ ಹುಕ್ಮ್ ಸೆ. ವೊಹ್ ಹಿಂದು ಉನೀ ವಕ್ತ್ ಜಿಂದಾ ಹೋ ಗಯಾ. ವೊಹ್
 ದೋನೊಂ² ಬುಜುರ್ಗ ಗಾಯಿಬ್ ಹೀ ಗಯೆ. ಏಹ್ ದೋನೊಂ ಮಿಯಾಂ
 ಬೀವಿ ಮಕ್ತೂಲ್ ಕೆ ಘೋಡೆ ಪರ್ ಸುವಾರ್ ಹೋ ಕರ್ ಫರ್ ಲೌಟ್ ಆಯೆ.
 ಮಕ್ತೂಲ್ ಕೆ ವಾರಿಸೊಂ ನೆ ಘೋಡಾ ಪಹ್ಚಾನ್ ಕರ್ ರಂಜೀತ್ ಸಿಂಘ್ ಕೆ
 ಕೋರ್ಡ್ ಮೇಂ ದೋನೊಂ ಮಿಯಾಂ ಬೀವಿ ಪರ್ ಕೇಸ್ ಕರ್ ದಿಯಾ ಕಿ
 ಹಮಾರಾ ಆದಮೀ ಗಾಯಿಬ್ ಹೈ ಔರ್ ಘೋಡಾ ಇನ್ ಕೆ ಪಾನ್ ಹೈ, ಶಾಯದ್
 ಇನ್ ಲೋಗೊಂ ನೆ ಹಮಾರೆ ಆದಮೀ ಕೋ ಕತ್ಲ್ ಕರ್ ದಿಯಾ ಹೈ. ಪೇಶಿ
 ಹುಯೀ, ಉನ್ ಮಿಯಾಂ ಬೀವಿ ನೆ ಜಂಗಲ್ ಕಾ ಸಾರಾ ವಾಕಿಲ್ಲ ಕಹ್ ಸುನಾಯಾ
 ಔರ್ ಕಹಾ ಕಿ ಉನ್ ದೋನೊಂ ಬುಜುರ್ಗೊಂ ಮೇಂ ಸೆ ಏಕ್ ಉಜುರ್ಗ
 ಯಹಾಂ ಕೆ ಮಶ್ಹೂರ್ ಮಜ್ಞೂಬ್ ಗುಲ್ ಮುಹಮ್ಮದ್ ಶಾಹ್ ಸಾಹಿಬ್
 ಕೆ ಹಮ್-ಶಕ್ಲ್ ಥೆ. ಚುನಾಂಚೆ ಉನ್ ಮಜ್ಞೂಬ್ ಬುಜುರ್ಗ ಕೋ

ಫರ್ಮಾನ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಉನ್ ಶಹಾನ್ ಕಿ ನಾಕ್ ಏಕ್ ಆಲೂದ್ ಹೋ ಜನ್ ಕಿ ಪಾನ್ ಮೇರಾ ಜ್ಞಕ್ ಹೋ ಔರ್ ವೊಹ್ ಮುಝ್ ಪರ್ ದುರೂದೇ ಪಾಕ್ ನ ಪಢೇ. (16)

ಬುಲ್ವಾಯಾ ಗಯಾ, ವೊಹ್ ತಶಾರೀಫ್ ಲೇ ಆಯೆ ಔರ್ ಉನ್‌ಹಾಂ ನೆ ಆತೇ ಹೀ ಅವ್ವಲ್ ತಾ ಆಖರ್ ಸಾರಾ ವಾಕಿಲ್ ಲಘ್‌ಜ್ಞ್ ಬ ಲಘ್‌ಜ್ಞ್ ಬಯಾನ್ ಕರ್ ದಿಯಾ. ಲೋಗ್ ಹುಜ್ಜೂರೆ ಗೌಸೆ ಆ'ಜ್ಜಮ್ عَلَيْهِ رَحْمَةُ اللهِ الْكَرِيمِ ಕಿ ಏಕ್ ಜಿಂದಾ ಕರಾಮತ್ ಸುನ್ ಕರ್ ಅಶ್ ಅಶ್ ಕರ್ ಉಲೆ. ರಂಜೀತ್ ಸಿಂಘ್ ನೆ ಮುಕದ್ದಮಾ ಖಾರಿಜ್ ಕರ್ತೆ ಹುಯೆ ಉನ್ ದೋನಾಂ² ಮಿಯಾಂ ಬೀವಿ ಕೋ ಅನ್‌ಆಮ್ ವ ಇಕ್ರಾಮ್ ದೇ ಕರ್ ರುಖ್‌ನತ್ ಕಿಯಾ. (15)

ಅಲ್ ಅಮಾಂ ಕಹರ್ ಹೈ ಅಯ್ ಗೌಸ್ ವೊಹ್ ತೀಖಾ ತೀರಾ
ಮರ್ ಕೆ ಖೀ ಜೈನ್ ನೆ ಸೋತಾ ನಹೀಂ ಮಾರಾ ತೀರಾ

(ಹದಾಇಕೆ ಬಖ್‌ಶಿಲ್ ಶರೀಫ್)

صَلُّوا عَلَى الْحَبِيبِ! صَلَّى اللهُ تَعَالَى عَلَى مُحَمَّدٍ

70 ಬಾರ್ ಏಹ್‌ತಿಲಾಮ್

ಕಛ್ಛರತೆ ಸಯ್ಯಿದುನಾ ಗೌಸೆ ಆ'ಜ್ಜಮ್ عَلَيْهِ رَحْمَةُ اللهِ الْكَرِيمِ ಕಾ ಏಕ್ ಮುರೀದ್ ಏಕ್ ಹೀ ರಾತ್ ಮೇಂ ನಯೀ ನಯೀ ಔರತೌಂ ಕೆ ಸಬಬ್ ಸತ್ತರ್⁷⁰ ಬಾರ್ ಏಹ್‌ತಿಲಾಮ್ ಹುವಾ. ಸುಬ್‌ಹ್ ಗುಸ್‌ಲ್ ನೇ ಫಾರಿಗ್ ಹೋ ಕರ್ ಅಪ್‌ನಿ ಪರೇಶಾನಿ ಕಿ ಫರಿಯಾದ್ ಲೇ ಕರ್ ಅಪ್‌ನಿ ಮುರ್ಶಿದೆ ಕರೀಮ್ ಹುಜ್ಜೂರೆ ಗೌಸೆ ಆ'ಜ್ಜಮ್ عَلَيْهِ رَحْمَةُ اللهِ الْكَرِيمِ ಕೀ ಖದಮತ್ ಬಾ ಅ-ಝ-ಮತ್ ಮೇಂ ಹಾಜಿರ್ ಹುವಾ. ಕಬ್ಲೆ ಇನ್ ಕೆ ಕಿ ವೊಹ್ ಕುಛ್ ಅರ್ಝ್ ಕರೇ. ಸರ್‌ಕಾರೆ ಬಗ್‌ದಾದ್ ಹುಜ್ಜೂರೆ ಗೌಸೆ ಆ'ಜ್ಜಮ್ عَلَيْهِ رَحْمَةُ اللهِ الْكَرِيمِ ನೇ ಖಿದ್ ಹಿ ಫರ್‌ಮಾಯಾ : ರಾತ್ ಕೆ ವಾಕಿಯೇ ನೆ ಮತ್ ಫಬ್‌ರಾಟ್, ಮೈಂ ನೆ ರಾತ್ ಲೌಹೇ ಮಹ್‌ಫೂಝ್ ಪರ್ ನಜ್ರ್ ಡಾಲೇ ತೋ ತುಮ್‌ಹಾರೆ ಬಾರೇ ಮೇಂ ಸತ್ತರ್⁷⁰ ಮುಖ್‌ತಲಫ್ ಔರತೌಂ ಕೆ ಸಾಢ್ ಜಿನಾ ಕರ್‌ನಾ ಮುಕದ್ದರ್ ಥಾ, ಮೈಂ ನೆ ಬಾರ್‌ಗಾಹೆ ಇಲಾಹಿ عَزَّوَجَلَّ ಮೇಂ ಇಲ್‌ತಿಜಾ ಕೀ ಕಿ ವೊಹ್ ತೇರಿ ತಕ್‌ದೀರ್ ಕೋ ಬದಲ್ ದೇ ಔರ್ ಇನ್ ಗುನಾಹಾಂ ನೆ ತೇರಿ ಹಿಫಾಝತ್ ಫರ್‌ಮಾಯೆ. ಚುನಾಂಚೆ ಉನ್ ಸಾರೇ ವಾಕಿಲ್‌ತ್ ಕೋ ಖ್ವಾಬ್ ಮೇಂ ಏಹ್‌ತಿಲಾಮ್ ಕೀ ಸೂರತ್ ಮೇಂ ತಬ್‌ದೀಲ್ ಕರ್ ದಿಯಾ ಗಯಾ.

(تَهَجُّتُ الْاَسْرَارِ ص 193)

ತೇರಿ ಹಾಢ್ ಮೇಂ ಹಾಢ್ ಮೈಂ ನೆ ಔಯಾ ಹೈ
ತೇರಿ ಹಾಢ್ ಹೈ ಲಾಜ್ ಯಾ ಗೌಸೆ ಆ'ಜ್ಜಮ್

(ಜೌಕೇ ನಾತ್)

ಫರ್‌ಮಾನೆ ಮುಹಾತ್‌ಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ ಪರ್ ರೋಞ್ ಜುಮುಅ ದೋ ಸೌ ಬಾರ್ ದುರೂದ್ ಪಾಕ್ ಪಡಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಆಫ್ ಹೋಂಗ್. (ಅಲ್‌ಫ)

ಇರ್‌ಶಾದಾತೆ ಗೌಸೇ ಆ'ಞಮ್ عَلَيْهِ رَحْمَةُ اللَّهِ الْاَكْرَم

ಮೀರೆ ಮೀರೆ ಇಸ್ಲಾಮಿ ಭಾಯಿಯೊ ! ಇಸ್ ಸೇ ಮಾ'ಲೂಮ ಹುವಾ ಕಿ ಕಿಸೀ ಪೀರೆ ಕಾಮಿಲ್ ಕಿ ಬೈಅತ್ ಲಿರೂರ್ ಕರ್‌ನಿ ಚಾಹಿಯೆ ಕಿ ಪೀರ್ ಕಿ ತವಜ್ಜೊಹ್ ನೆ ಮುಸೀಬತೇಂ ಟಲ್ ಜಾತಿ ಹೈಂ ಔರ್ ಬಾ'ಞ್ ಅವ್‌ಕಾತ್ ಬಡೀ ಆಫತ್ ಛೋಟಿ ಆಫತ್ ನೆ ಬದಲ್ ಕರ್ ರಹ್ ಜಾತಿ ಹೈ. "ಬಹ್‌ಜತುಲ್ ಅಸ್ತ್ರಾರ್ ಶರಿಫ್" ಮೇಂ ಹೈ : ಪೀರ್‌ಲಿಂ ಕೇ ಪೀರ್, ಪೀರ್ ದಸ್ತ್ ಗೀರ್, ರೌಶನ್ ಫಮೀರ್, ಕುತ್‌ಬೆ ರಬ್ಬಾನಿ, ಮಹ್‌ಬೂಬೆ ಸುಬ್‌ಹಾನಿ, ಪೀರೆ ಲಾಸಾನಿ, ಕಿಂದೀಲೆ ನೂರಾನಿ, ಶಹ್‌ಬಾಞ್ ಲಾ ಮಕಾನಿ, ಅಶೈಕ್ ಅಬು ಮಹುಮ್ಮದ್ ಸಯ್ಯಿದ್ ಅಬ್ದುಲ್ ಕಾದಿರ್ ಜೀಲಾನಿ كَسْبُكَ الرَّبَّانِي كَا فَرْ‌مَانِ بِيْ‌شَارَاتِ نِيْ‌شَانِ ಹೈ : ಮುಯ್ ಏಕ್ ಬಹುತ್ ಬಡಾ ರೆಜಿಸ್ಟರ್ ದಿಯಾ ಗಯಾ ಜಿಸ್ ಮೇಂ ಮುಸಾಹಿಬಿಂ ಔರ್ ಮೇರೆ ಕಿಯಾಮತ್ ತಕ್ ಹೋನೆ ವಾಲೆ ಮುರೀದಿಂ ಕೆ ನಾಮ್ ದರ್ಜ ಥೆ ಔರ್ ಕಹಾ ಗಯಾ ಕಿ ಏಕ್ ಸಾರೆ ಅಫ್‌ರಾದ್ ತುಮ್‌ಹಾರೆ ಹವಾಲೆ ಕರ್ ದಿಯೆ ಗಯೆ ಹೈಂ. ಫರ್‌ಮಾತೆ ಹೈಂ : ಮೈಂ ನೆ ದರೋಗ್‌ಯೇ ಜಹನ್ನಮ್ ನೆ ಇಸ್‌ತಿಫ್‌ಸಾರ್ ಕಿಯಾ : ಕ್ಯಾ ಜಹನ್ನಮ್ ಮೇಂ ಮೇರಾ ಕೋಯಿ ಮುರೀದ್ ಭಿ ಹೈ ? ಉನ್‌ಹಿಂ ನೆ ಜವಾಬ್ ದಿಯಾ : "ನಹೀಂ." ಆಪ್ عَلَيْهِ تَعَالَى اللهُ نೆ ಮಜ್ಜೀದ್ ಫರ್‌ಮಾಯಾ : ಮುಯ್ ಅಪ್‌ನೆ ಪರ್‌ವರ್ ದಗಾರ್ ಕೀ ಇಜ್ಜತ್ ವ ಜಲಾಲ್ ಕಸಮ್ ! ಮೇರಾ ದಸ್ತೇ ಹಿಮಾಯತ್ ಮೇರೆ ಮುರೀದ್ ಪರ್ ಇಸ್ ತರಹ್ ಹೈ ಜಿಸ್ ತರಹ್ ಆನ್‌ಮಾನ್ ಫಮೀನ್ ಪರ್ ಸಾಯಾ ಕುನಾಂ ಹೈ. ಅಗರ್ ಮೇರಾ ಮುರೀದ್ ಅಚ್ಛಾ ನ ಭಿ ಹೋ ತೋ ಕ್ಯಾ ಹುವಾ عَلَيْهِ تَعَالَى اللهُ مೈಂ ತೋ ಅಚ್ಛಾ ಹೋಂ. ಮುಯ್ ಅಪ್‌ನೆ ಪಾಲಾನೆ ವಾಲೆ ಕೀ ಇಜ್ಜತ್ ವ ಜಲಾಲ್ ಕೀ ಕಸಮ್ ! ಮೈಂ ಉಸ್ ವಕ್ತ್ ತಕ್ ಅಪ್‌ನೆ ರಬ್ عَزَّ وَجَلَّ ಕೀ ಬಾರ್‌ಗಾಹ್ ನೆ ನ ಹಟೂಂಗಾ ಜಬ್ ತಕ್ ಅಪ್‌ನೆ ಏಕ್ ಏಕ್ ಮುರೀದ್ ಕೋ ದಾಖಲೆ ಜನ್ನತ್ ನ ಕರ್‌ವಾ ಲೂಂ. (ಫಿ)

ಮುರೀದಿಂ ಕೋ ಖತ್ಲಾ ನಹೀಂ ಬಹಾರೆ ಗಮ್ ನೆ
ಕಿ ಬೀಡೆ ಕೆ ಹೈಂ ನಾಖುದಾ ಗೌಸೆ ಆ'ಞಮ್

(ಞ್‌ಕೇ ನಾ'ತ್)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ಫರ್ಮಾನೆ ಮುಹಾತ್ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಮುಯ್ ಪರ್ ಕಸರತ್ ನೆ ದುರೂದೆ ಪಾಕ್ ಪಡೋ ಬೀಶಕ್ ತುಮ್ಹಾಕಾ ಮುಯ್ ಪರ್ ದುರೂದೆ ಪಾಕ್ ಪಡ್ನಾ ತುಮ್ಹಾಕಾರ್ ಗುನಾಹೆಂ ಕೆ ಆಯೆ ಮಘ್ಫಿರತ್ ಕ್ಹೈ (ಸುರಾಫ)

ಮಿಲ್ ಗಯೆ ಔರ್ ದೇಖ್ತೆ ಹೀ ಫರ್ಮಾನೆ ಲಗೇ : “ಪಹಲೆ ಜಾ ಕರ್ ಗೌಸೆ ಆಙ್ಲಮ್ عَلَيْهِ رَحْمَةُ اللهِ الْكَرِيمِ ನೆ ಮಿಲೋ ಕಿ ವೊಹ್ ಮಹಬೂಬೆ ರಬ್ಬಾನಿ ಹೈಂ, ಉನ್ಹೆಂ ನೆ ತುಮ್ಹಾಕಾರೆ ಹಕ್ ಮೇಂ 17 ಬಾರ್ ದುಖ್ ಮಾಂಗಿ ಥಿ ತಬ್ ಕಹೀಂ ಜಾ ಕರ್ ತುಮ್ಹಾಕಾರಿ ತಕ್ದೀರ್ ಬದ್ಲ ಜಿಸ್ ಕಿ ಮೈಂ ನೆ ಖಬರ್ ದೀ ಥಿ, ಅಲ್ಲಾಹ್ عَزَّ وَجَلَّ ನೆ ತುಮ್ಹಾಕಾರೆ ಸಾಥ್ ಹೋನೆ ವಾಲೆ ವಾಕಿಯೆ ಕೋ ಗೌಸೆ ಆಙ್ಲಮ್ عَلَيْهِ رَحْمَةُ اللهِ الْكَرِيمِ ಕೀ ದುಖ್ ಕೀ ಬ-ರ-ಕತ್ ನೆ ಖ್ವಾಬ್ ಮೇಂ ಮುನ್ತಕಿಲ್ ಕರ್ ದಿಯಾ.” ಚುನಾಂಚೆ ವೊಹ್ ಬಾರ್ಗಾಹೆ ಗೌಸಿಯ್ಯತ್ ಮಆಬ್ ಮೇಂ ಹಾಜಿರ್ ಹುವಾ. ಗೌಸೆ ಆಙ್ಲಮ್ عَلَيْهِ رَحْمَةُ اللهِ الْكَرِيمِ ನೆ ದೇಖ್ತೆ ಹೀ ಫರ್ಮಾಯಾ : ವಾಕೇಲೆ ಮೈಂ ನೆ ತುಮ್ಹಾಕಾರೆ ಆಯೆ 17 ಮರ್ತಬಾ ದುಖ್ ಮಾಂಗಿ ಥಿ.” (٦٤ الاسرار ص) ಅಲ್ಲಾಹ್ عَزَّ وَجَلَّ ಕಿ ಉನ್ ಪರ್ ರಹ್ಮತ್ ಹೋ ಔರ್ ಉನ್ ಕೆ ಸದಕೆ ಹಮಾರಿ ಮಘ್ಫಿರತ್ ಹೋ.

ಗರಜ್ ಆಕಾ ನೆ ಕರೂಂ ಅರ್ಝ್ ಕಿ ತೇಲಿ ಹೈ ಪನಾಹ್
ಬಂದಾ ಮಜ್ಬೂರ್ ಹೈ ಖಾತಿರ್ ಷೆ ಹೈ ಕಬ್ಲಾ ತೇರಾ

(ಹದಾಇಕೆ ಬಖ್ಶಿಲ್ ಶರೀಫ್)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ
ಅಙ್ಲಾಬೆ ಕಬ್ಲೆ ನೆ ಲಿಹಾಂಊ

ಏಕ್ ಗ್ರಮ್ಗೀನ್ ನೌ ಜವಾನ್ ನೇ ಆ ಕರ್ ಬಾರ್ಗಾಹೆ ಗೌಸಿಯ್ಯತ್ ಮೇಂ ಫರ್ಮಾಯಾದ್ ಕೀ : ಹುಜ್ಜೂರ್ ! ಮೈಂ ನೆ ಅಪ್ನೇ ವಾಲದೇ ಮರ್ಹೂಮ್ ಕೋ ರಾತ್ ಖ್ವಾಬ್ ಮೇಂ ದೇಖಾ, ವೊಹ್ ಕಹ್ ರಹೇ ಥಿ : “ಬೇಟಾ ! ಮೈಂ ಅಙ್ಲಾಬೆ ಕಬ್ಲೆ ಮೇಂ ಮುಬ್ತಲಾ ಹೂಂ, ತೂ ಸಯ್ಯಿದುನಾ ಲೈಖ್ ಅಬ್ದುಲ್ ಕಾದಿರ್ ಜೀಲಾನಿ سِرُّهُ النَّوْرَانِي ಕೀ ಬಾರ್ಗಾಹ್ ಮೇಂ ಹಾಜಿರ್ ಹೋ ಕರ್ ಮೇರೆ ಆಯೆ ದುಖ್ ಕೀ ದರ್-ಖ್ವಾಸ್ತ್ ಕರ್.” ಏಕ್ ಸುನ್ ಕರ್ ಸರ್ಕಾರೆ ಬಗ್ಡಾದ್ ಹುಜ್ಜೂರೆ ಗೌಸೆ ಆಙ್ಲಮ್ عَلَيْهِ رَحْمَةُ اللهِ الْكَرِيمِ ನೆ ಇನ್ತಿಫಾರ್ ಫರ್ಮಾಯಾ : ಕ್ಯಾ ತುಮ್ಹಾಕಾರೆ ಅಬ್ಬಾ ಜಾನ್ ಮೇರೆ ಮದ್‌ರಸೆ ನೆ ಕಛೀ ಗುಙ್ಗರೆ ಹೈಂ ? ಉಸ್ ನೆ ಅರ್ಝ್ ಕೀ : ಜೀ ಹಾಂ. ಬಸ್ ಆಪ್ عَلَيْهِ رَحْمَةُ اللهِ تَعَالَى ಖಾಂವೊಶ್ ಹೋ ಗಯೆ. ವೊಹ್ ನೌ ಜವಾನ್ ಚೆಲಾ ಗಯಾ. ದೋಸ್ರೆ ರೋಙ್ ಮುಶಿ ಮುಶಿ ಹಾಜಿರೆ ಖದ್‌ಮತ್ ಹುವಾ ಔರ್ ಕಹ್‌ನೆ ಲಗಾ : ಯಾ ಮುರ್ಶಿದ್ ! ಆಪ್ ರಾತ್ ವಾಲದೆ ಮರ್ಹೂಮ್ ಸಬ್ಬ್ ಹುಲ್ಲಾ (ಯಾನ್ ಸಬ್ಬ್

ಫರ್‌ಮಾನೆ ಮುಹಾವಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಮುಝ್ ಪರ್ ಏಕ್ ದುರೂದ್ ಶರೀಫ್ ಪಡ್ತಾ ಹೈ ಅಲ್ಲಾಹ್ ಉಸ್ ಕೆ ಆಯೆ ಏಕ್ ಕಿರಾತ್ ಅಜ್‌ರ್ ಅಖ್‌ತಾ ಔರ್ ಕಿರಾತ್ ಉಹದ್ ಪಹಾಡ್ ಜತ್‌ನಾ ಹೈ (ಇರಾನ್)

ಅಬಾಸ್) ಜೈಬೆ ತನ್ ಕಿಯೆ ಖ್ವಾಬ್ ಮೇಂ ತಶಾರೀಫ್ ಲಾಯೆ, ವೊಹ್ ಬೇಹದ್ ಖುಶ್ ಥೆ, ಕಹ್ ರಹೇ ಥೆ, “ಬೇಟಾ ! ಸಯ್ಯಿದುನಾ ಶೈಖ್ ಅಬ್ದುಲ್ ಕಾದಿರ್ ಜೀಲಾನಿ قُدْسٌ سَيِّدُ الرَّبَّانِي كِي ಬ-ರ-ಕತ್ ಸೆ ಮುಝ್ ಸೆ ಅಝಾಬ್ ದೂರ್ ಕರ ದಿಯಾ ಗಯಾ ಹೈ ಔರ್ ಏಹ್ ಸಬ್ಜ್ ಹುಲ್ಲಾ ಭಿ ಮಿಲಾ ಹೈ. ಮೇರೆ ಪ್ಯಾರೆ ಬೇಟೆ ! ತೂ ಇನ್ ಕಿ ಐದ್‌ಮತ್ ಮೇಂ ರಹಾ ಕರ್.” ಏಹ್ ಸುನ್ ಕರ್ ಆಪ್ ಫರ್‌ಮಾಯಾ : ಮೇರೆ ರಬ್‌-ಒ-ಒ ನೆ ಮುಝ್ ಸೆ ವಾ'ದಾ ಫರ್‌ಮಾಯಾ ಹೈ ಕಿ ಜೋ ಮುಸಲ್ಮಾನ್ ತೇರೆ ಮದ್‌ರಸೆ ಸೆ ಗುಝ್‌ರೇಗಾ ಉಸ್ ಕೆ ಅಝಾಬ್ ಮೇಂ ತಖ್‌ಫೀಫ್ (ಯಾ'ನಿ ಕಮೀ) ಕೀ ಜಾಯೇಗಿ.

(تَهَجُّتِ الْاِسْرَارِص ۱۹۴)

ನಜ್ಞುತ್ ಮೇಂ, ಗೋರ್ ಮೇಂ, ಖೀಜಾಂ ವೆ ಸರೇ ಪಲ್ ವೆ ಕಹೀಂ

ನ ಫೂಟೆ ಹಾಥ್ ಸೆ ದಾಪಾನೆ ಮುಅಲ್ಲಾ ಕೇರಾ

(ಹದಾಇಕೆ ಬಖ್‌ಶಿಶ್ ಶರೀಫ್)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ
ಮುದೆ ಕೀ ಚೀಖ್ ವ ಹುಕಾರ್

ಏಕ್ ಮರ್‌ತಬಾ ಬಾರ್‌ಗಾಹೆ ಗೌಸಿಯ್ಯತ್ ಮಆಬ್ ಮೇಂ ಹಾಝಿರ್ ಹೋ ಕರ್ ಲೋಗೌಂ ನೆ ಅರ್ಜ್ ಕೀ : ಆಲೇಜಾಹ್ ! “ಬಾಬುಲ್ ಅಝನ್” ಕೆ ಕಬ್ರಿಸ್ತಾನ್ ಮೇಂ ಏಕ್ ಕಬ್ರ್ ಸೆ ಮುದೆ ಕೆ ಚಿಖ್‌ನೆ ಕಿ ಆವಾಝೇಂ ಆ ರಹೀ ಹೈಂ. ಹುಝೂರ್ ! ಕುಫ್ ಕರಮ್ ಫರ್‌ಮಾ ದೀಜಯೆ ಕಿ ಬೇಚಾರೆ ಕಾ ಅಝಾಬ್ ದೂರ್ ಹೋ ಜಾಯೆ. ಆಪ್ صَلَّى اللهُ تَعَالَى عَلَيْهِ ನೆ ಇರ್‌ಶಾದ್ ಫರ್‌ಮಾಯಾ : ಕ್ಯಾ ಉಸ್ ನೆ ಮುಝ್ ಸೆ ಖರ್‌ಕಯೆ ಖಲಾಫತ್ ಪಹ್‌ನಾ ಹೈ ? ಲೋಗೌಂ ನೆ ಅರ್‌ಝ್ ಕೀ : ಹಮೇಂ ಮಾ'ಲೂಮ್ ನಹೀಂ. ಫರ್‌ಮಾಯಾ : ಕ್ಯಾ ಕಫೀ ವೊಹ್ ಮೇರಿ ಮಜ್‌ಅಸ್ ಮೇಂ ಹಾಝಿರ್ ಹುವಾ ? ಲೋಗೌಂ ನೆ ಲಾ ಇಲ್‌ಮಿ ಕಾ ಇಝ್‌ಹಾರ್ ಕಿಯಾ. ಫರ್‌ಮಾಯಾ : ಕ್ಯಾ ಉಸ್ ನೆ ಕಫೀ ಮೇರಾ ಖಾನಾ ಖಾಯಾ ? ಲೋಗೌಂ ನೆ ಫಿರ್ ಲಾ ಇಲ್‌ಮಿ ಕಾ ಇಝ್‌ಹಾರ್ ಕಿಯಾ. ಆಪ್ صَلَّى اللهُ تَعَالَى عَلَيْهِ ಪೂಠಾ : ಕ್ಯಾ ಉಸ್ ನೆ ಕಫೀ ಮೇರೆ ಪೀಠಿ ನಮಾಝ್ ಅದಾ ಕಿ ? ಲೋಗೌಂ ನೆ ವಹೀ ಜವಾಬ್ ದಿಯಾ. ಆಪ್ صَلَّى اللهُ تَعَالَى عَلَيْهِ ನೆ ಝಿರಾ ಸಾ ಸರೇ ಅಕ್‌ದಸ್ ಝುಕಾಯಾ ತೋ ಆಪ್ صَلَّى اللهُ تَعَالَى عَلَيْهِ ಪರ್ ಜಲಾಲ್ ವ ವಕಾರ್ ಕೆ ಆಸಾರ್ ಝಾಹಿರ್ ಹುಯೆ. ಕುಫ್ ದೇರ್ ಕೆ ಬಾ'ದ್ ಫರ್‌ಮಾಯಾ

ಫರ್ಮಾನೆ ಮುಹಾದ್ದಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಕಿತಾಬ್ ಮೇಂ ಮುಯ್ ಪರ್ ದುರೂದ್ ಪಾಕ್ ಆಖಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿಶ್ ಉಸ್ ಕೆ ಆಯೆ ಇನ್ ತಿಫ್ಫಾನ್ ಕರ್ ತೆ ರಹೇಂಗೆ. (1/4)

: ಮುಯ್ ಅಭೀ ಅಭೀ ಫಿರಿಶ್ ತೌಂ ನೆ ಬತಾಯಾ : "ಉಸ್ ನೆ ಆಪ್ ಕಿ ಜಿಯಾರತ್ ಕೀ ಹೈ ಔರ್ ಉಸೇ ಆಪ್ ಸೆ ಅಕೀದತ್ ಭಿ ಥಿ ಲಹಾಜ್ಜಾ ಅಲ್ಲಾಹ್ ತಬಾ-ರ-ಕ ವ ತಆಲಾ ನೆ ಉಸ್ ಪರ್ ರಹಮ್ ಕಿಯಾ." صَلَّى اللهُ تَعَالَى عَلَيْهِ وَآلِهِ وَسَلَّمَ ಉಸ್ ಕೀ ಕ್ಲಬ್ ಸೆ ಆವಾಜ್ಞೆಂ ಆನಾ ಬಂದ್ ಹೋ ಗಯೆಂ. (194) اسرار للشطنوني ص

ಬದ್ ಸಹೀ, ಜೋರ್ ಸಹೀ, ಮುಜ್ಬಿಮ್ ವ ನಾಕಾರಾ ಸಹೀ
ಅಯ್ ವೋಹ್ ಕೈನಾ ಹಿ ಸಹೀ ಹೈ ತೋ ಕಲೀಮಾ ತೀರಾ

(ಹದಾಇಕ್ ಬಖಶಿಶ್ ಶರೀಫ್)

صَلُّوا عَلَى الْحَبِيبِ! صَلَّى اللهُ تَعَالَى عَلَى مُحَمَّدٍ



ತಾಅಬೆ ಗಮೇ ಮದೀನಾ ವ
ಬಕೀಲ್ಯ ವ ಮಫ್ಫಿರತ್ ವ
ಬೇ ಹಿನಾಬ್ ಜನ್ನತುಲ್
ಫಿರ್ದೌಸ್ ಮೇಂ ಆಕಾ
ಕಾ ಪಡೆಸ್



18 ರಜೇಉನ್ನೂರ್ ಶರೀಫ್ 1427 ಸಿ.ಹಿ.
17-4-2006

ಏಹ್ ಬಿಸಾಲಾ ಪಥ್ ಕರ್ ದೋಹ್ ದೆ ಕೋ ದೇ ಬೀಜಿಯೆ

ಶಾದಿ ಗಮೀ ಕಿ ತಕ್ ರೀಬಾತ್, ಇಜ್ ತಿಮಾಆತ್, ಆ'ರಾನ್ ಔರ್ ಜುಲಾನೆ ಮೀಲಾದ್ ವಗೈರಾ ಮೇಂ ಮಕ್-ತ-ಬತುಲ್ ಮದೀನಾ ಕೆ ಶಾಯೀಲ್ಯ ಕರ್ದಾ ರಸಾಯಿಲ್ ಔರ್ ಮ-ದನೀ ಫೂಲೌಂ ಪರ್ ಮುಶ್ ತಮೀಲ್ ಪೆಮ್ಫಲೆಟ್ ತಕ್ ಸೀಮ್ ಕರ್ ಕೆ ಸವಾಬ್ ಕಮಾಯಿಯೆ, ಗಾಹಕೌಂ ಕೋ ಬ ನಿಯ್ಯತೆ ಸವಾಬ್ ತೋಹ್ಫೆ ಮೇಂ ದೇನೆ ಕೆ ಆಯೆ ಅಪ್ನಿ ದುಕಾನೌಂ ಪರ್ ಭಿ ರಸಾಯಿಲ್ ರಖ್ನೆ ಕಾ ಮಾ'ಮೂಲ್ ಬನಾಯಿಯೆ, ಅಖ್ ಬಾರ್ ಫರೋಶೌಂ ಔರ್ ಬಜ್ಜೌಂ ಕೆ ಜುರಿಯೆ ಅಪ್ನೆ ಮಹಲ್ಲೆ ಕೆ ಫರ್ ಫರ್ ಮೇಂ ಮಾಹಾನಾ ಕಮ್ ಅಜ್ಞೆ ಕಮ್ ಏಕ್ ಅದದ್ ಸುನ್ನತೌಂ ಭರಾ ರಿಸಾಲಾ ಯಾ ಮ-ದನೀ ಫೂಲೌಂ ಕಾ ಪೆಮ್ಫಲೆಟ್ ಪಹುಂಜಾ ಕರ್ ನೇಕಿ ಕಿ ದಾ'ವತ್ ಕಿ ಧೋಮೇಂ ಮಜಾಯಿಯೆ ಔರ್ ಖೂಬ್ ಸವಾಬ್ ಕಮಾಯಿಯೆ.



بِسْمِ اللَّهِ الرَّحْمَنِ الرَّحِيمِ وَ فَسَّرُوا عَلَى سَبِيلِ التَّوْحِيدِ كَمَا بَدَأَ فَتَوَكَّلْ عَلَى اللَّهِ إِنَّهُ يَحْكُمُ بِحُكْمِ اللَّهِ الْكَبِيرِ

ಸುನ್ನತ್ & ಬಹಾರೂ

ಪ್ರಾಚೀನವೇ ತಪೋಧರ್ಮ ಕುರಿತು ಸುನ್ನತ್ & ಅಲಮ್‌ಗೀರ್ ಗೈರ್ ಸಿಯಾಸಿ ದಾಖಲೆ ಇಸ್ಲಾಮಿ ಕೆ ಮಹಕೆ ಮಹಕೆ ಮ-ದನೀ ಮಾಹಿಲ್ ಮೇಂ ಐ-ಕೋರತ್ ಸುನ್ನತೇಂ ಸೀಖೆ ಜಿರ್ ಸಿಯಾಸಿ ಖಾತಿ ಪ್ಯಂ. (ಅಪ್ನಿ ವಚಾಂ ಕೆ ಪಠ್‌ವಾವಾಂ ಇತ್‌ತಿಯಾ ಕಾ ಏ-ಲಾನ್ ಇನ್ ತರತ್ ಕಜಾಯೆ. ಮ-ಸ-ಲಾ : ಸುಖಲ ವಾಲೆ ಕರ್ತೇಂ) ಪರ್ ಬುಮೇಂಚ್ ಕೋ ಮಸ್ತಿದೆ ಖಲಾಲ್, ಸದರ್ ಸೋಫಾ, ಪುರಾನಿ ಸುಖಲ ಮೇಂ, ಇಕಾ ಕೆ ಸಮಾಖ್ ಕೆ ಪುಂದ್ ಕೋನೆ ವಾಲೆ ಸುನ್ನತೆಂ ಫರ್ ಇತ್‌ತಿಯಾ ಮೇಂ ಸಾರಿ ರಾತ್ ಗುಜಾರಾನೆ ಕೆ ಮ-ದನೀ ಇತ್‌ತಿಯಾ ಪ್ಯೆ. ಅಶೆಣಾನೆ ರಹೂಲ್ ಕೆ ಮ-ದನೀ ಸ್ಥಾಪಣೆಂ ಮೇಂ ಸುನ್ನತೆಂ ಕೆ ತರ್‌ಇಯ್ಯತ್ ಕೆ ಅಯಿ ಸಫರ್ ಜಿರ್ ರೋಞಾನಾ ಫಿಕ್ರೇ ಮದಿನಾ ಕೆ ಖರಿಯೆ ಮ-ದನೀ ಇತ್‌ತಿಯಾ ಕಾ ಕಾರಾನ್ ಪುರ್ ಕರ್ ಕೆ ಪರ್ ಮ-ದನೀ ಮಾಹಿ ಕೆ ಇತ್‌ತಿಯಾ ದವ್‌10 ದಿನೆ ಕೆ ಅಂದರ್ ಅಂದರ್ ಅಪ್ನಿ ಯೆಹಾಂ ಕೆ ಇಮ್ಯುದಾರ್ ಕೋ ಖಮಾಲ್ ಕರ್‌ವಾನೆ ಕಾ ಮಾಮೂಲ್ ಬಣಾ ಲಜಾಯೆ. ಪ್ರಾಮಿಪೆಟ್ಸ್ ಇನ್ ಕೆ ಐ-ರ-ಕತ್ ನೆ ವಾಬಂದೆ ಸುನ್ನತ್ ಬಾನ್, ಗುಜಾಖೆಂ ನೆ ಸಫರ್ ಕರ್ ಕೆನ್ ಜಿರ್ ಉಮಾನ್ ಕೆ ಕುಖಾತ್ ಕೆ ಅಯಿ ಸುನ್ನತ್ ಕಾ ಫೆಮ್ ಬರ್ತಾ.

ಪರ್ ಇಸ್ಲಾಮಿ ಪಾಯಿ ಅಪ್ನಾ ಖತ್ ಮ-ದನೀ ಫೆಮ್ ಬಣಾಯೆ ಕೆ ಮುಖ್ಯ ಅಪ್ನಿ ಜಿರ್ ಸಾರಿ ಮನ್‌ಯಾ ಕೆ ರೋಗಿಂ ಕೆ ಇಸ್ಲಾಂ ಕೆ ಕೋಶಿತ್ ಕರ್ನಿ ಪ್ಯೆ ಪ್ರಾಮಿಪೆಟ್ಸ್. ಅಪ್ನಿ ಇಸ್ಲಾಂ ಕೆ ಕೋಶಿತ್ ಕೆ ಅಯಿ ಮ-ದನೀ ಇತ್‌ತಿಯಾ ಪರ್ ಅಮಲ್ ಜಿರ್ ಸಾರಿ ಮನ್‌ಯಾ ಕೆ ರೋಗಿಂ ಕೆ ಇಸ್ಲಾಂ ಕೆ ಕೋಶಿತ್ ಕೆ ಅಯಿ ಮ-ದನೀ ಸ್ಥಾಪಣೆಂ ಮೇಂ ಸಫರ್ ಕರ್‌ನಾ ಪ್ಯೆ ಪ್ರಾಮಿಪೆಟ್ಸ್.

ಮದ್-ವ-ಬಮಲ್ ಮದಿನಾ ಕೆ ಶಾಖೆಂ

- ಬೆಂಗಳೂರು : 13, ಪಠ್‌ರತ್ ಖಲಾಲ್ ಕಾಂಪ್ಲೆಕ್ಸ್, ತಿಲ್ಲಾನಾ ಗಾಡಗಲ್, ಎ.ಸಿ.ಬೋಸ್, ಬೆಂಗಳೂರು (080080204780)
- ಪೈಪಾಪಾಡ್ : ಮೊಘಲ್‌ಪುರಾ, ಐನಿ ಕೆ ಖಂಕೆ, ಪೈಪಾಪಾಡ್ (040)24572780
- ಅಪ್‌ಮದಾಪಾಡ್ : ಸೆಲ್‌ಕ್ರೇಟ್ ಪೆನ್, ಅಲಫ್ ಕೆ ಮಸ್ತಿದೆ ಕೆ ಸಾಮನೆ, ಪಾನ್ ಪಾಞಾಲ್, ತೀನ್ ದರ್‌ವಾಞಾ, ಅಪ್‌ಮದಾಪಾಡ್ (79-2509169)
- ಮುಂಬಾಯಿ : 19-20, ಮುಹಮ್ಮದ್ ಅಲ ರೋಡ್, ಮೇಂದವಿ ಬೋಸ್ ಅಫಿಲ್ ಕೆ ಸಾಮನೆ, ಮುಂಬಾಯಿ (022) 23454429
- ದೆಹಲಿ : 421, ಮುನ್ಯಾ ಮಹಲ್, ಉರ್ಮ್ ಮಾಕೆಲ್, ಪಾಮಿಯಾ ಮುನ್ಯಾದ್, ದೆಹಲಿ (011) 23284560

مكتبة المدينة
ಎ.ಪಿ.ಮುಧೋಲ್ ಕಾಂಪ್ಲೆಕ್ಸ್, ಎ.ಪಿ.ಮುಧೋಲ್ ರೋಡ್, ಬ್ರಹ್ಮ ಕೆ ಪಾನ್, ಪುರಾನಿ ಸುಖಲ - ೮೦೦೦೨೪, ಕರ್ನಾಟಕ.

Ph : 0836 3244860 E mail : maktaba.almadinahub@gmail.com website : www.dawateislami.net